

Registered Office Address: Mindtree Ltd, Global Village, RVCE Post, Mysore Road, Bengaluru-560059, Karnataka, India. CIN: L72200KA1999PLC025564 E-mail: info@mindtree.com

Ref: MT/STAT/CS/2022-23/65

July 25, 2022

To

**BSE Limited** 

Phiroze Jeejeebhoy Towers, Dalal Street, Mumbai 400 001 BSE: fax: 022 2272 3121/2041/61

Phone:022-22721233/4

email: corp.relations@bseindia.com

To

**National Stock Exchange of India Limited** 

Exchange Plaza, Bandra Kurla Complex,

Bandra East, Mumbai 400 051 NSE: fax: 022 2659 8237 / 38 Phone: (022) 2659 8235 / 36 email: cmlist@nse.co.in

· chingtense.co.m

Stock Code/Symbol: 532819/MINDTREE

Dear Sirs.

<u>Sub:</u> Newspaper advertisement of the Hon'ble National Company Law Tribunal ("NCLT") convened meeting of Equity Shareholders and Unsecured Creditors of Mindtree Limited ("Applicant Company") in connection with the Scheme of Amalgamation and Arrangement amongst Larsen & Toubro Infotech Limited (Transferee Company) and Mindtree Limited (Transferor Company) and their respective shareholders and Creditors (hereinafter referred to as the 'Scheme')

In terms of the Order pronounced on July 20, 2022 by the Hon'ble National Company Law Tribunal, Bengaluru Bench and as required under SEBI (Listing Obligations and Disclosure Requirements) Regulations 2015, Please find enclosed copy of the advertisements published on July 25, 2022 in newspapers, viz., Business Standard (in English edition) and Kannada Prabha (in Kannada edition) regarding the Notice of meetings of the Equity Shareholders and Unsecured Creditors of the Company to be held through video conferencing (VC) / other audio-visual means (OAVM) on Friday, August 26, 2022 at 2PM and 4PM respectively, to consider and if thought fit, to approve the Scheme.

This is for your kind information and records.

Thanking you,

Yours sincerely, for Mindtree Limited

Subhodh Shetty
Company Secretary

ACS-13722

ACS-13/22

Mindtree Ltd
Global Village,
RVCE Post, Mysore Road Bengaluru – 560059
T +9180 6706 4000 F +9180 6706 4100
W: www.mindtree.com

#### MINDTREE LIMITED

Registered Office: Global Village, RVCE Post, Mysore Road, Bengaluru-560059 Corporate Identity Number (CIN): L72200KA1999PLC025564 Phone: + 91 80 67064000 / Fax: +91 80 67064100 E-mail: investors@mindtree.com Website: www.mindtree.com

#### FORM NO. CAA. 2

[Pursuant to Section 230(3) of the Companies Act, 2013 and Rule 6 and 7 of the **Companies (Compromises, Arrangements and Amalgamations) Rules, 2016**]

BEFORE THE NATIONAL COMPANY LAW TRIBUNAL, BENGALURU BENCH AT BENGALURU IN THE MATTER OF THE COMPANIES ACT. 2013

IN THE MATTER OF SECTIONS 230 AND 232 OF THE COMPANIES ACT, 2013 AND OTHER APPLICABLE PROVISIONS OF THE COMPANIES ACT, 2013 READ WITH COMPANIES (COMPROMISES, ARRANGEMENTS AND AMALGAMATIONS) RULES, 2016

IN THE MATTER OF SCHEME OF AMALGAMATION AND ARRANGEMENT AMONGST LARSEN & TOUBRO INFOTECH LIMITED (TRANSFEREE COMPANY) AND MINDTREE LIMITED (TRANSFEROR COMPANY) AND THEIR RESPECTIVE SHAREHOLDERS AND CREDITORS

C.A. (CAA) NO. 39/BB/2022

MINDTREE LIMITED

CIN: L72200KA1999PLC025564 Global Village, RVCE Post, Mysore Road

Bengaluru, Karnataka - 560059

.... APPLICANT/TRANSFEROR/AMALGAMATING COMPANY

Notice and Advertisement of notice of the Hon'ble NCLT convened meeting of Unsecured creditors

Notice is hereby given that by an order pronounced on July 20, 2022, ('Order') the Bengaluru Bench of Hon'ble National Company Law Tribunal (hereinafter referred as 'Tribunal') has directed that a meeting of the Unsecured Creditors of Mindtree Limited ('Applicant Company') be convened and held for the purpose of considering, and if thought fit, approving the proposed Scheme of Amalgamation and Arrangement amongst Larsen & Toubro Infotech Limited (Transferee Company) and Mindtree Limited (Transferor Company) and their respective shareholders and Creditors (hereinafter referred to as the 'Scheme') under Sections 230 to 232, and other applicable provisions of the Companies Act, 2013.

In pursuance of the said Order, the meeting of secured creditors is dispensed with, as the Company has no secured creditors. As directed by Hon'ble NCLT, further Notice is hereby given that a meeting of the Unsecured creditors of the Applicant Company, will be held through video conference (VC) and/or other audio and visual means (OAVM) as indicated in the below table:

SI. No	Meeting through VC/OAVM	Day, Date and Time of meeting
1.	Unsecured Creditors	Friday, August 26, 2022 at 4.00 PM IST

The Applicant Company has completed dispatch of the notices along with explanatory statements as required under Sections 230 to 232 and Section 102 of the Act read with Rule 6 of the Companies (Compromises, Arrangements and Amalgamation) Rules 2016 including the Scheme and other enclosures that form part of the Notice on or before July 24, 2022 through registered post/ courier and electronic mode to Unsecured creditors whose email ids are registered with the Company and by registered post, speed post, courier and / or hand delivery where email addresses are not registered. The aforementioned documents is hosted on the website of the Company in the below link https://www.mindtree.com/about/investors/scheme-amalgamation/scheme-amalgamation-mindtree-limited-larsen-toubro-infotechlimited and have been made available on the website of BSE Limited ('BSE') and National Stock Exchange of India Limited ('NSE') at www.bseindia.com and www.nseindia.com, respectively and also on the website of NSDL at www.evoting.nsdl.com.

The copy of the Notice of the meeting along with the Explanatory Statement and other enclosures can also be obtained free of charge, between 10.00 AM to 4.00 PM. on any day (except Saturday, Sunday and public holidays) upto one day prior to the date of the Meeting from the Registered Office of the Company or by sending a request, along with details of your shareholding in the Company, by e-mail at investors@mindtree.com or at the office of its authorized representative, Mr. Saji P John, Advocate for Applicant Company, SPJ Legal Advocates, Unit 306, 3rd Floor, Prestige Meridian Tower II, MG Road, Bengaluru - 560 001.

The Hon'ble Tribunal has appointed Mr. Sekharipuram Narayanan Subrahmanyan, Non-Executive Vice Chairman of the Applicant Company as the Chairperson and Mr. Nagendra D Rao (Membership No. 5553 and COP No. 7731) as the Scrutinizer for the said meeting, including for any adjournment(s) thereof.

The Scheme, if approved by the unsecured creditors, will be subject to the subsequent approval of the Hon'ble Tribunal.

Since the meeting of unsecured creditors is being held through VC/OAVM, the requirement of physical attendance of unsecured creditors have been dispensed with. Accordingly, the facility for appointment of proxies by the unsecured creditors will not be available for the aforementioned meeting. The cut-off date for e-voting and time period for remote e-voting of Unsecured Creditors meeting is provided below:

Cut-off Date for e-voting	Tuesday, May 31, 2022
Remote E-voting start date and time	Monday, August 22, 2022 at 9 AM IST
Remote E-voting end date and time	Thursday, August 25, 2022 at 5 PM IST

The remote e-voting module shall be disabled after the end time, as mentioned above for this meeting.

A unsecured creditor, whose name appears in the list of the unsecured creditors of the Company as on the cut-off date i.e., Tuesday, May 31, 2022 only shall be entitled to receive the Notice and exercise his/her/its voting rights on the resolution proposed in the Notice and attend the meeting. The voting rights of unsecured creditors shall be in proportion to their outstanding balance as on cut- off date i.e., Tuesday, May 31, 2022.

The Applicant Company has engaged the services of National Securities Depository Limited ('NSDL') for the purpose of providing facility of remote e-voting prior to the Meeting and e-voting during the meeting through VC/OAVM. Unsecured Creditors can attend the Meeting through VC/OAVM, by accessing NSDL's e-voting module at: www.evoting.nsdl.com. The instructions for attending the meeting and process and manner for remote evoting and e-voting during the meeting is provided in detail in the Notice of the Meeting. In case of any queries, you may refer the Frequently Asked Questions (FAQs) and e-voting user manual available at www.evoting.nsdl.com or call on toll free nos: 1800 1020 990 and 1800 22 44 30 or send a request to evoting@nsdl.co.in

Each unsecured creditor can opt for only one mode of voting i.e. remote e-voting prior to meeting or e-voting through VC/OAVM during the meeting as arranged by NSDL on behalf of the Applicant Company. The unsecured creditor who have cast their votes by remote e-voting prior to the meeting will be eligible to participate at the meeting but shall not be eligible to cast their vote again during the meeting.

Where a body corporate is an unsecured creditor, authorized representative of the body corporate may be appointed for the purpose of voting through remote e-voting, for participation in the meeting through VC/ OAVM facility and e-voting during the meeting provided an authority letter/ power of attorney by the Board of Directors or a certified copy of the resolution passed by its Board of Directors or other governing body of such corporate authorizing such person to attend and vote at the Meeting through VC/ OAVM as its Representative, is emailed to the Scrutinizer by email to nagendradrao@gmail.com and to the Company at investors@mindtree.com not later than 48 (forty eight) hours before the time scheduled for holding the meeting.

The results of the voting shall be announced by the Chairperson of the meeting or a person authorized by the Chairperson in writing within 2 (two) working days from the conclusion of the meeting upon receipt of the Scrutinizer's Report. The results declared, along with the Scrutinizer's Report. shall be displayed on the notice board of the Company at its registered office and also hosted on the Company's website at www.mindtree.com and on the website of NSDL at www.evoting.nsdl.com immediately after the results are declared. The Company shall also simultaneously intimate the results along with the Scrutinizer's Report to BSE Limited and National Stock Exchange of India Limited.

> Sekharipuram Narayanan Subrahmanyan Chairperson appointed by Hon'ble NCLT

for the Meeting of Unsecured Creditors of

Mindtree Limited

Place: Mumbai Date: July 25, 2022

"The Art of War,

To book your copy, call 022 4027 5432 or SMS reachbs to 57575 or email us at order@bsmail.in

**Business Standard** 

www.business-standard.com

MINDTREE LIMITED

Registered Office: Global Village, RVCE Post, Mysore Road, Bengaluru-560059 Corporate Identity Number (CIN): L72200KA1999PLC025564 Phone: + 91 80 67064000 / Fax: +91 80 67064100 E-mail: investors@mindtree.com Website: www.mindtree.com

FORM NO. CAA. 2

[Pursuant to Section 230(3) of the Companies Act, 2013 and Rule 6 and 7 of the Companies (Compromises, Arrangements and Amalgamations) Rules, 2016]

BEFORE THE NATIONAL COMPANY LAW TRIBUNAL, BENGALURU BENCH AT BENGALURU

IN THE MATTER OF THE COMPANIES ACT, 2013

IN THE MATTER OF SECTIONS 230 AND 232 OF THE COMPANIES ACT. 2013 AND OTHER APPLICABLE PROVISIONS OF THE COMPANIES ACT, 2013 READ WITH COMPANIES (COMPROMISES, ARRANGEMENTS AND AMALGAMATIONS) RULES, 2016 **AND** 

IN THE MATTER OF SCHEME OF AMALGAMATION AND ARRANGEMENT AMONGST LARSEN & TOUBRO INFOTECH LIMITED (TRANSFEREE COMPANY) AND MINDTREE LIMITED (TRANSFEROR COMPANY) AND THEIR RESPECTIVE SHAREHOLDERS AND CREDITORS

C.A. (CAA) NO. 39/BB/2022

MINDTREE LIMITED

CIN: L72200KA1999PLC025564

Global Village, RVCE Post, Mysore Road

Mindtree

A Larsen & Toubro Group Company

.... APPLICANT/TRANSFEROR/AMALGAMATING COMPANY Bengaluru, Karnataka - 560059

Notice and Advertisement of notice of the Hon'ble NCLT convened meeting of Equity Shareholders

Notice is hereby given that by an order pronounced on July 20, 2022, ('Order') the Bengaluru Bench of Hon'ble National Company Law Tribunal (hereinafter referred as 'Tribunal') has directed that a meeting of the Equity Shareholders of Mindtree Limited ('Applicant Company') be convened and held for the purpose of considering, and if thought fit, approving the proposed Scheme of Amalgamation and Arrangement amongst Larsen & Toubro Infotech Limited (Transferee Company) and Mindtree Limited (Transferor Company) and their respective shareholders and Creditors (hereinafter referred to as the 'Scheme') under Sections 230 to 232, and other applicable provisions of the Companies Act, 2013.

In pursuance of the said Order and as directed by Hon'ble NCLT, further Notice is hereby given that a meeting of the Equity Shareholders of the Applicant Company, will be held through video conference (VC) and/or other audio and visual means (OAVM) as indicated in the below table:

, , , , , , , , , , , , , , , , , , , ,		
SI. No	Meeting through VC/OAVM	Day, Date and Time of meeting
1.	Equity Shareholders	Friday, August 26, 2022 at 2.00 PM IST

The Applicant Company has completed dispatch of the notice along with explanatory statement as required under Sections 230 to 232 and Section 102 of the Act read with Rule 6 of the Companies (Compromises, Arrangements and Amalgamation) Rules 2016 including the Scheme and other enclosures that form part of the Notice on or before July 24, 2022 through registered post/ courier and electronic mode to Equity shareholders whose email ids are registered with the Company/ Depositories/ Registrar and Share Transfer Agent (RTA) and by registered post, speed post, courier and / or hand delivery where email addresses are not registered. The aforementioned documents is hosted on the website of the Company in the below link: https://www.mindtree.com/about/investors/scheme-amalgamation/scheme-amalgamation-mindtree-limited-larsen-toubroinfotech-limited and have been made available on the website of BSE Limited ('BSE') and National Stock Exchange of India Limited ('NSE') at www.bseindia.com and www.nseindia.com, respectively and also on the website of NSDL at www.evoting.nsdl.com.

The copy of the Notice of the meeting along with the Explanatory Statement and other enclosures can also be obtained free of charge, between 10.00 AM to 4.00 PM, on any day (except Saturday, Sunday and public holidays) upto one day prior to the date of the Meeting from the Registered Office of the Company or by sending a request, along with details of your shareholding in the Company, by e-mail at investors@mindtree.com or at the Office of its authorized representative, Mr. Saji P John, Advocate for Applicant Company, SPJ Legal Advocates, Unit 306, 3rd Floor, Prestige Meridian Tower II, MG Road, Bengaluru - 560 001.

The Hon'ble Tribunal has appointed Mr. Anilkumar Manibhai Naik, Non-Executive Chairman of the Applicant Company as the Chairperson and Mr. Nagendra D Rao (Membership No. 5553 and COP No. 7731) as the Scrutinizer for the aforementioned meeting, including for any adjournment(s) thereof. The Scheme, if approved by the equity shareholders will be subject to the subsequent approval of the Hon'ble Tribunal.

Since the meeting of equity shareholders is being held through VC/OAVM, the requirement of physical attendance of members have been dispensed with. Accordingly, the facility for appointment of proxies by the members will not be available for the aforementioned meeting.

The cut-off date for e-voting and time period for remote e-voting of Equity shareholders meeting is provided below:

Cut-off Date for e-voting	Friday, August 19, 2022	
Remote E-voting start date and time	Monday, August 22, 2022 at 9 AM IST	
Remote E-voting end date and time	Thursday, August 25, 2022 at 5 PM IST	

The remote e-voting module shall be disabled after the end time, as mentioned above for this meeting.

The Equity Shareholders whose name is recorded in the Register of Members or in the Register of Beneficial Owners maintained by the Depositories as on the Cut-off date i.e., Friday, August 19, 2022, shall be entitled to avail the facility of remote e-voting or e-voting during the Meeting through VC/OAVM, as the case may be. The voting rights of equity shareholders shall be in proportion to their shareholding in the paid-up equity share capital of the Company as on Friday, August 19, 2022, being the cut-off date ("Cut-off Date").

The Applicant Company has engaged the services of National Securities Depository Limited ('NSDL') for the purpose of providing facility of remote e-voting prior to the Meeting and e-voting during the meeting through VC/OAVM. Equity shareholders can attend the Meeting through VC/OAVM, by ccessing NSDL's e-voting module at: www.evoting.nsdl.com. The instructions for attending the meeting and process and manner for remot e-voting and e-voting during the meeting is provided in detail in the Notice of the Meeting. In case of any queries, you may refer the Frequently Asked Questions (FAQs) for Shareholders and e-voting user manual available at www.evoting.nsdl.com or call on toll free nos: 1800 1020 990 and 1800 22 44 30 or send a request to evoting@nsdl.co.in

Each equity shareholder can opt for only one mode of voting i.e. remote e-voting prior to meeting or e-voting through VC/OAVM during the meeting as arranged by NSDL on behalf of the Applicant Company. The equity shareholders who have cast their votes by remote e-voting prior to the meeting will be eligible to participate at the meeting but shall not be eligible to cast their vote again during the meeting.

Where a body corporate is a member, authorized representative of the body corporate may be appointed for the purpose of voting through remoteevoting, for participation in the meeting through VC/ OAVM facility and e-voting during the meeting provided an authority letter/ power of attorney by the Board of Directors or a certified copy of the resolution passed by its Board of Directors or other governing body of such corporate authorizing such person to attend and vote at the Meeting through VC/ OAVM as its representative, is emailed to the Scrutinizer by email to nagendradrao@gmail.com and to the Company at investors@mindtree.com not later than 48 (forty eight) hours before the time scheduled for

The result of the voting shall be announced by the Chairperson of the meeting or a person authorized by the Chairperson in writing within 2 (two) working days from the conclusion of the meeting upon receipt of the Scrutinizer's Report. The results declared, along with the Scrutinizer's Report, shall be displayed on the notice board of the Company at its registered office and also hosted on the Company's website at www.mindtree.com and on the website of NSDL at www.evoting.nsdl.com immediately after the results are declared. The Company shall also simultaneously intimate the results along with the Scrutinizer's Report to BSE Limited and National Stock Exchange of India Limited.

> Anilkumar Manibhai Naik Chairperson appointed by Hon'ble NCLT for the Meeting of Equity Shareholders of

> > Mindtree Limited

Place: Mumbai Date: July 25, 2022

boardroom edition."

Insight Out



ಸೋಮವಾರ 25.7.2022

ಅಮೆಜಾನ್ ಪೈಮ್ನಲಿ

ಎಪ್ರಿಥಿಂಗ್ ಈಸ್

ಪಾಸಿಬಲ್

• ಕ**ನ್ನಡಪ್ರಭ** ಸಿನಿವಾರ್ತೆ

룾 ಂಗಭೂಮಿ ಕಲಾವಿದ ಎಂ

😈 ಕೆ ಮಠ ಹಾಗೂ 'ದಿಯಾ'

ಚಿತ್ರದ ನಟಿ ಖುಷಿ ರವಿ

ಪ್ರಮುಖ ಪಾತ್ರದಲ್ಲಿ

'ಎವ್ರಿಥಿಂಗ್ ಈಸ್

ಪಾಸಿಬಲ್' ಸೈನ್ತ್

ಫಿಕ್ಷನ್ ಜಾನರ್ನ

ಪ್ರೈಮ್ನಲ್ಲಿ

'ಜೀವನದಿ' ಧಾರಾವಾಹಿಯಲ್ಲಿ ನಾಯಕನಾಗಿ

ನಟಿಸಿದ್ದ ಇಕ್ಷ್ವಾಕು ರಾಮ್ ನಿರ್ದೇಶನದ ಚಿತ್ರವಿದು.

'ಸೈನ್ಸ್ ಫಿಕ್ಷನ್ ಜಾನರ್ ಚಿತ್ರದಲ್ಲಿ ನಟಿಸಿದ್ದು ಖುಷಿ

ಕೊಟ್ಟಿದೆ' ಎಂದು ಖುಷಿ ರವಿ ಹೇಳಿದ್ದಾರೆ. ಪಿಎಂಕೆ

ಪ್ರೊಡಕ್ಷನ್ ನಲ್ಲಿ ಪೂರ್ಣಿಮಾ ಮನೋಜ್, ಯಶ್ನಿಕ್

ಈ ಚಿತ್ರವನ್ನು ನಿರ್ಮಿಸಿದ್ದಾರೆ. ಎರಿಕ್ ವಿಜೆ

ಕ್ಯಾಮೆರಾ, ಸ್ವಾಮಿನಾಥನ್ ಆರ್ ಕೆ ಸಂಗೀತ

ಪ್ರದರ್ಶನಗಳ್ಳುತ್ತಿದೆ.

ಚಿತ್ರಕ್ಕಿದೆ. ಅಮೆಜಾನ್ ಪ್ರೈಮ್ ಜತೆಗೆ ನಮ್ಮ ಫ್ಲಿಕ್ಸ್

ಹಾಗೂ ಏರ್ಟೆಲ್ ಸ್ಟ್ರೀಮ್ ಓಟಿಟಿಯಲ್ಲೂ ಈ ಚಿತ್ರ

ಕಿರುಚಿತ್ರ ಅಮೆಜಾನ್

ಪ್ರಸಾರವಾಗುತ್ತಿದೆ.

# ವಿಕ್ರಾಂತ್ ರೋಣ ಮುಂಗಡ ಬುಕಿಂಗ್ ಶುರು

ಕೆಟ್ ಕೌಂಟರ

ತೆರೆದ 95 ಕೋಟಿ

• **ಕನ್ನಡಪ್ರಭ** ಸಿನಿವಾರ್ತೆ

🛶 ಟ ಸುದೀಪ್, ನಿರೂಪ್ ಭಂಡಾರಿ, ನೀತಾ **♥**ಅಶೋಕ್ ಮುಂತಾದವರ ಅಭಿನಯದ ರೋಣ' ಚಿತ್ರದ ಮುಂಗಡ ಬುಕಿಂಗ್

ಆರಂಭವಾಗಿದೆ. ಸಿನಿಮಾ ಬಿಡುಗಡೆಗೆ ಮೂರು ದಿನ ಇರುವಾಗಲೇ ಜು.24ರಂದು ಮಧ್ಯಾಹ್ನ ಗಂಟೆಯಿಂದಲೇ ಚಿತ್ರದ ಮುಂಗಡ ಟಿಕೆಟ್ ಶುರುವಾಗಿದೆ. ಕನ್ನಡ ಆವೃತ್ತಿ ಮಾತ್ರ ಸದ್ಯಕ್ಕೆ ಮುಂಗಡ ಕೌಂಟರ್ ತೆರೆಯಲಾಗಿದೆ. ಬುಕ್ ಮೈ ಶೋನಲ್ಲಿ ಟಿಕೆಟ್ಗಳ ಮುಂಗಡ ಬುಕಿಂಗ್ ಭರ್ಜರಿಯಾಗಿ ಶುರುವಾಗಿದೆ.

ಅನೂಪ್ ಭಂಡಾರಿ ನಿರ್ದೇಶಿಸಿ, ಜಾಕ್ ನಿರ್ಮಾಣ ಮಾಡಿರುವ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳು ಇವೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಹೀಗೆ ಎಲ್ಲ ಭಾಷೆಗಳಲ್ಲೂ ಏಕಕಾಲದಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಒಂದು ಮಾಹಿತಿಯ ಪ್ರಕಾರ 95 ಕೋಟಿ

ಲೆಕ್ಕಾಚಾರ. ವಾರಾಂತ್ಯ ಬಿಡುಗಡೆಯಾಗುತ್ತಿದ್ದು, ನಾಲ್ಕು ದಿನಗಳ ಗಳಿಕೆ ಸೇರಿ ಒಟ್ಟು 50 ರಿಂದ

75 ಕೋಟಿ ಗಳಿಕೆ ಮಾಡುವ ಸೂಚನೆಗಳು ಕಾಣುತ್ತಿವೆ ಎಂಬುದು ಚಿತ್ರರಂಗದ ವಿಕ್ಸಾಂತ್ ರೋಣಚಿತ್ರದ

ಮೇಲಿನ ಈ ಗಳಿಕೆಯ ಈಗಾಗಲೇ ಶುರುವಾಗಿರುವ ಮುಂಗಡ ಬುಕಿಂಗ್ ವರದಿಗಳು ಮತಷು ಪುಷ್ಠೀಕರಿಸುತ್ತಿವೆ. ಚಿತ್ರಮಂದಿರಗಳಲ್ಲಿ ಸುದೀಪ್ ಅಭಿಮಾನಿಗಳು ಪೂರ್ತಿ ಶೋಗಳನ್ನೇ ಬುಕ್

ಯಶ್ ಅವರ 'ಕೆಜಿಎಫ್ 2' ಹಾಗೂ ರಕ್ಷಿತ್ ಶೆಟ್ಟಿ ಅವರ '777 ಚಾರ್ಲಿ' ಚಿತ್ರಗಳು ದೊಡ ಮಟ್ಟದಲ್ಲಿ ಗೆದ್ದು, ಇಡೀ ಭಾರತೀಯ ನೋಡುವಂತೆ ಮಾಡಿವೆ. ಈ ಅಲೆಯಲ್ಲಿರುವ ಕನ್ನಡ ಚಿತ್ರರಂಗ ಮತ್ತೊಮ್ಮೆ ಮೈ ಕೊಡವಿಕೊಳ್ಳುವ ನಿಟ್ಟಿನಲ್ಲಿ 'ವಿಕ್ರಾಂತ್ ರೋಣ' ಸದ್ದು ಮಾಡುತ್ತಿದೆ.



• ಕನ್ನಡಪ್ರಭ ಸಿನಿವಾರ್ತೆ 🥎 😜 ಂಗಳೂರಿನ ಹೇಮಾ ನಿರಂಜನ್ **₩**2022 ರ 'ಪರ್ಸೋನಾ ಮಿಸೆಸ್ ಇಂಡಿಯಾ' ಕಿರೀಟ ಮುಡಿಗೇರಿಸಿ ಕೊಂಡಿದ್ದಾರೆ. ಇಂಟೀರಿಯರ್ ಡಿಸೈನರ್ ಹಾಗೂ ಉದ್ಯಮಿಯಾಗಿರುವ ಹೇಮಾ ಡಿಸೆಂಬರ್ನಲ್ಲಿ ಸೌತ್ ಕೊರಿಯಾದಲ್ಲಿ ನಡೆಯುವ ಮಿಸೆಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಆಡಿರುವ

ಮಾತುಗಳು ಇಲ್ಲಿವೆ. ನನ್ನ ತಂದೆ ಸರ್ಕಾರಿ ಶಾಲೆ ಟೀಚರ್, ಅಮ್ಮ ಗೃಹಿಣಿ. ನನಗೆ ಮೊದಲಿಂದಲೂ ಬ್ಯೂಟಿ ಪೇಜೆಂಟ್ ನಲ್ಲಿ ಭಾಗವಹಿಸುವ ಆಸೆ. ಆದರೆ ಸಾಂಪ್ರದಾಯಿಕ ಕುಟುಂಬ ನಮ್ಮದು.



ಇಳಿಸಿಕೊಂಡಿದ್ದೇನೆ. ನನಗೆ ಸಿನಿಮಾಗಳಲ್ಲಿ ನಟಿಸುವ ಆಸೆ ಇದೆ. ಸುದೀಪ್ ಜೊತೆಗೆ ತೆರೆ ಹಂಚಿಕೊಳ್ಳ ಬೇಕೆನ್ನುವುದು ನನ್ನ ಕನಸು. ಸಿನಿಮಾಗಳಲ್ಲಿ ಅವಕಾಶ ಸಿಕ್ಕರೆ ನಟಿಸುತ್ತಾನೆ.

ಕೆಜಿ ತೂಕ



# ಜು.29ಕ್ಕೆ ಬೈಪಾಸ್ರಾಂಡ್ ಬಿಡುಗಡೆ

• ಕನ್ನಡಪ್ರಭ ಸಿನಿವಾರ್ತೆ ಸಬರ'ಬೈಪಾಸ ಸಬರ 'ಬೈಪಾಸ್ ರೋಡ್' ಜು.29ಕ್ಕೆ ತೆರೆಗೆ ಬರುತ್ತಿದೆ. ಸಿನಿಮಾ ಬಿಡುಗಡೆ ಸಂಭ್ರಮದಲ್ಲಿದ್ದ ಚಿತ್ರ ತಂಡ ಮಾಧ್ಯಮಗಳ ಮುಂದೆ ಬಂತು. ಆದರೆ, ಕಲಾವಿದರ್ನಾರೂ ಅಂದಿನಪತ್ರಿಕಾಗೋಷ್ಠಿಗೆ ಬಂದಿ ರಲಿಲ್ಲ. ಎಸ್ ಬಿ ಶ್ರೀನಿವಾಸ್ ನಿರ್ದೇ ಶನದ ಈ

kpepaper.asianetnews.com 🛑 🦰 🌑

ಚಿತ್ರವನ್ನು ಭರತ್ ರಾಜ್ ಎಂ ಹಾಗೂ ಮಹೇಶ್ ಬಿ ಎನ್ ನಿರ್ಮಿಸಿದ್ದಾರೆ. ಭರತ್ ಕುಮಾರ್, ತಿಲಕ್, ಚಿಕ್ಕಣ್ಣ, ನೇಹಾ ಸಕ್ಸೇನ,

ನೀತು ಗೌಡ, ಮಾಸ್ಟರ್ ಆನಂದ್, ತಬಲಾ ನಾಣಿ,





ಉಗ್ರಂ ಮಂಜು, ಕುರಿ ರಂಗ ಹೀಗೆ ದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದೆ. ನಿರಂಜನ್ ಬಾಬು ಕ್ಯಾಮೆರಾ, ವಿಜಯ್ ಕೃಷ್ಣ ಡಿ ಸಂಗೀತ ಚಿತ್ರಕ್ಕಿದೆ.

'ಬೈಪಾಸ್ ರಸ್ತೆಯಲ್ಲಿ ಪ್ರಯಾಣ ಮಾಡುವ

ದಂಪತಿ ಜೀವನದಲ್ಲಿ ಎದುರಾಗುವ ಘಟನೆಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. 2017ರಲ್ಲಿ ಚಿತ್ರೀಕರಣ ಮುಗಿಯಿತು. ಬೇರೆ ಬೇರೆ ಕಾರಣಗಳಿಗೆ ತಡವಾಯಿತು. ಕಷ್ಟವಾದರೂ ಚಿತ್ರವನ್ನು ಬಿಡುಗಡೆ ಮಾಡಬೇಕು ಎನ್ನುವ ಕಾರಣಕ್ಕೆ ತೆರೆಗೆ ತರುತ್ತಿದ್ದೇವೆ. ಸಿನಿಮಾ ಬಿಡುಗಡೆ ಹೊತ್ತಿನಲ್ಲಿ ಪ್ರಚಾರಕ್ಕೆ ಬರುವಂತೆ ಕಲಾವಿದರಿಗೆ ಹೇಳಲಾಗಿತ್ತು. ಎಲ್ಲರು ಬ್ಯುಸಿ ಇದ್ದೇವೆ ಎಂದರು' ಎಂದು ನಿರ್ದೇಶಕ ಎಸ್ ಬಿ ಶ್ರೀನಿವಾಸ್ ಹಾಗೂ ನಿರ್ಮಾಪಕರು ಹೇಳಿಕೊಂಡರು.

ನಿರ್ದೇಶಕ ಸತ್ಯಪ್ರಕಾಶ್ ಹಾಗೂ ನಿರ್ಮಾಪಕ ಡಿ ಮಂಜುನಾಥ್ ಸಾರಥ್ಯದ ಸತ್ಯ ಪಿಕ್ಚರ್ಸ್ ಮೂಲಕ ಈ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ.

#### ⊕ ಕೆ.ಎಂ.ಎಫ್ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ

ಕಹಾಮ ಸಂಕೀರ್ಣ, ಡಾ.ಎಂ.ಹೆಚ್ ಮರೀಗೌಡ ರಸ್ತೆ, ಬೆಂಗಳೂರು 560 029 ಘೋನ್ 080-25536625 / 25536789

IFT No: ಕಹಾಮ/ಅಭಿ/ಮ.ಡೇ-ಸಿ.ಐ.ಪಿ.ಸಿಸ್ಟಮ್, ಡ್ರೈಫ್ಲೋ ಸಿವಿಲ್ ಕೆಲಸಗಳು/01561/2022-23

#### ಇ-ಪ್ರೊಕ್ಕೂರ್ ಮೆಂಟ್ ಅಡಿಯಲ್ಲಿ ಟೆಂಡರ್ ಪ್ರಕಟಣೆ

ಕರ್ನಾಟಕ ಹಾಲು ಮಹಾಮಂಡಳವು ಕೆ.ಪಿ.ಡಬ್ಲೂ.ಡಿ/ಸಿ.ಪಿ.ಡಬ್ಲೂ.ಡಿ/ಎಂ.ಇ.ಎಸ್ ಅಡಿಯಲ್ಲಿ ನೋಂದಾಯಿಸಿದ ಆರ್ಹಗುತ್ತಿಗೆದಾರರು/ಸಂಸ್ಥೆಗಳಿಂದ ಈ ಕೆಳಗಿನ ಕೋಷ್ಟಕದಲ್ಲಿ ನೀಡಿರುವ ಕೆಲಸಕ್ಕಾಗಿ ಇ–ಪ್ರೊಕ್ಕೂರ್ ಮೆಂಟ್ ಮೋರ್ಟಲ್ ಮುಖೇನ ದ್ವಿ–ಲಕೋಟೆ ಪದ್ಧತಿಯ ಟೆಂಡರನ್ನು (Technical and Financial) ಆಹ್ವಾನಿಸಲಾಗಿದೆ. ಆಸಕ್ತರು ವೆಬ್ಸ್ಟೆಟ್ http://eproc.kamataka.gov.in ಮೂಲಕ ಟೆಂಡರನ್ನು ಸಲ್ಲಿಸಬಹುದಾಗಿದೆ.

ಕ್ರಮ	ಕಾಮಗಾರಿಯ ಹೆಸರು	ಅಂದಾಜು ಮೊತ್ತ ರೂ.	ಇ.ಎಂ.ಡಿ.	ಮುಕ್ತಾಯದ
ಸಂಖ್ಯೆ		(ಜಿ.ಎಸ್.ಟಿ ಪ್ರತ್ಯೇಕ)	ರೂ.ಪೈ.	ಅವಧಿ
1	ಮದರ್ ಡೇರಿ ಹಾಲು ಸಂಸ್ಕರಣಾ ವಿಭಾಗದಲ್ಲಿ ಟ್ರಿಪಲ್ ಸರ್ಕ್ಯೂಟ್ ಸಿ.ಐ.ಪಿ ಸಿಸ್ಪಮ್ ಅಳವಡಿಸುವ ಸಂಬಂಧದ ಸಿವಿಲ್ ಕೆಲಸಗಳು, ಡ್ರೈನೇಜ್ ಮತ್ತು ಫ್ಲೋರಿಂಗ್ ಮತ್ತಿತ್ತರೆ ಸಿವಿಲ್ ಕೆಲಸಗಳು. ಯಲಹಂಕ, ಬೆಂಗಳೂರು.	21.17 ಲಕ್ಷಗಳು	53,000/-	02 ತಿಂಗಳುಗಳು

ಟಿಂಡರ್ ಷೆಡ್ಯೂಲ್ಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ದಿನಾಂಕ: 25.07.2022 ರಿಂದ 12.08.2022 ರ ಸಾಯಂಕಾಲ 4.00 ಗಂಟೆಯವರೆಗೆ

ಟೆಂಡರುಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 12.08.2022 ರ ಸಾಯಂಕಾಲ 4.00 ಗಂಟೆಯವರೆಗೆ

ಟೆಂಡರ್ ಗಳನ್ನು (Cover-1) ಶೆರೆಯುವ ದಿನಾಂಕ: 16.08.2022 ರಂದು ಸಾಯಂಕಾಲ 4.00 ಗಂಟೆಗೆ

ಇನ್ನಿತರ ನಿಬಂಧನೆಗಳು, ಷರತ್ತುಗಳನ್ನು ಹಾಗೂ ಟಿಂಡರ್ನ ತಿದ್ದುಪಡಿಗಳು/ಬದಲಾವಣೆಗಳನ್ನು ವೆಬ್ಸೈಟ್ http://eproc.karnataka.gov.in ನಲ್ಲಿ ಪಡೆಯಬಹುದಾಗಿದೆ. ಕರ್ನಾಟಕ ಸಹಕಾರ ಹಾಲು ಮಹಾಮಂಡಳ ಪರವಾಗಿ

ನಿರ್ದೇಶಕರು (ಅಭಿಯಂತರ-1)

## **© CLASSIFIEDS**

FOR BOOKING: 080-68416354 9008255402 9611280123




#### WANTED

Wanted Sales Rep for Surgical Industry. Must travel across the states. Email: info.albat@gmail.com, PH: 91-9560096877/ 9448992997

RMAM-21135

#### CAUTION Readers are advised to make

appropriate enquiries while responding to advertisements in these columns. Kannada | Prabha Publications Ltd., does not vouch for any claims made by the Advertisers. The Printer, Publisher, Editor and Owner of Kannada Prabha Publications Ltd., shall not be held responsible /liable for any consequences, in case such claims are found to be false.



# ದೀಪಕ್ ಮಧುವನಹಳ್ಳಿ ಹೊಸ ಚಿತ್ರ ಆನ್ ಲಾಕ್ ರಾಘವ ಶೀರ್ಷಿಕೆ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್

• **ಕನ್ನಡಪ್ರಭ** ಸಿನಿವಾರ್ತೆ

ಮಾ ರಾಮಾ ರೇ ಖ್ಯಾತಿಯ ಸತ್ಯ ಪ್ರಕಾಶ್ ಕತೆ ಬರೆದು ನಿರ್ಮಾಣ ಮಾಡುತ್ತಿರುವ, ದೀಪಕ್ ಮಧುವನಹಳ್ಳಿ ನಿರ್ದೇಶನದ ಹೊಸ ಚಿತ್ರದ ಶೀರ್ಷಿಕೆಯನ್ನು ಅಶ್ರಿನಿ ಪುನೀತ್ರಾಜ್ಕುಮಾರ್ ಬಿಡುಗಡೆ ಮಾಡಿದ್ದಾರೆ. ಚಿತ್ರದ ಹೆಸರು 'ಅನ್ಲಾಕ್ ರಾಘವ'. ಮಿಲಿಂದ್ ಮತ್ತು ರಾಚೆಲ್ ಡೇವಿಡ್ ನಾಯಕ, ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದ ಮತ್ತೊಬ್ಬ ನಿರ್ಮಾಪಕ ಮಂಜುನಾಥ್.

ಅಶ್ವಿನಿಯವರು ಹೆಚ್ಚು ಮಾತನಾಡಲಿಲ್ಲ. ಆಲ್ ದಿ ಬೆಸ್ ಎಂದು ಶುಭ ಹರಸಿದರು. ಅವರ ಕುರಿತು ಸತ್ಯಪ್ರಕಾಶ್ ಮಾತನಾಡಿದರು. 'ಅಪ್ಪು ಸರ್ ಜೊತೆ ಸಿನಿಮಾ ಮಾಡಬೇಕು ಅಂತ ಇದ್ದಾಗ ಚಿತ್ರರಂಗದ ಬಗ್ಗೆ ಡಿಸ್ಕಸ್ ಮಾಡುತ್ತಿದ್ದೆ. ತುಂಬಾ ಜನ ಚಿತ್ರರಂಗಕ್ಕೆ ಎನ್ನುತ್ತಿದ್ದರು. ವೇಗವಾಗಿ ಕೆಲಸ ಮಾಡುತ್ತಿದ್ದರು. ಅಶ್ವಿನಿ ಮೇಡಮ್ ಅಪ್ಪುಸರ್ ವೇಗಕ್ಕೆ ಹೊಂದಿಕೊಳ್ಳುತ್ತಿದ್ದರು. ಬಜೆಟ್ ಮುಂತಾದ ಕೆಲಸೆ



ನಿರ್ವಹಣೆ ಮಾಡುತ್ತಿದ್ದರು. ಅವರು ಮತ್ತೆ ಚಿತ್ರರಂಗದಲ್ಲಿ ಕ್ರಿಯಾಶೀಲರಾಗಬೇಕು ಅನ್ನುವುದು ನಮ್ಮ ಆಸೆ. ಅದಕ್ಕಾಗಿ ಅವರಿಂದಲೇ ನಮ್ಮ ಚಿತ್ರದ ಶೀರ್ಷಕೆ ಬಿಡುಗಡೆ ಮಾಡಿದ್ದೇವೆ' ಎಂದರು.

ನಿರ್ದೇಶಕ ದೀಪಕ್ ಮಧುವನಹಳ್ಳಿ, 'ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಪ್ರತೀ ದೃಶ್ಯದಲ್ಲಿಯೂ ಸಿನಿಮಾ ಪ್ರೇಕ್ಷಕ ಇರುತ್ತಾನೆ' ಎಂದರು. ನಿರ್ಮಾಪಕ ಮಂಜುನಾಥ್,

ಅಂದುಕೊಂಡಿದ್ದೆವು. ಸ್ಟಾರ್ಗಳು ಸಿಗಲಿಲ್ಲ. ಎರಡು ಮೂರು ವರ್ಷ ಕಾಯಕಾಗಲ್ಲ ಅಂತ ಈ ಸಿನಿಮಾ ಶುರು ಮಾಡಿದ್ದೇವೆ' ಎಂದರು. ನಿರ್ಮಾಪಕರ ಪುತ್ರನೇ ಈ ಚಿತ್ರಕ್ಕೆ ನಾಯಕ.

ಪ್ರಮುಖ ಪಾತ್ರಧಾರಿಗಳಾದ ಧರ್ಮಣ್ಣ, ಭೂಮಿ ಶೆಟ್ಟಿ, ಛಾಯಾಗ್ರಾಹಕ ಲವಿತ್, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಸಂಕಲನಕಾರ ಅಜಯ್ ಇದ್ದರು.

### Mindtree A Larsen & Toubro Group Company

# ಮೈಂಡ್ಟ್ರೀ ಲಿಮಿಟೆಡ್

ನೋಂದಾಯಿತ ಕಚೇರಿ : ಗ್ಲೋಬಲ್ ವಿಲೇಜ್, ಆರ್ವಿಸಿಇ ಅಂಚೆ, ಮೈಸೂರು ರಸ್ತೆ, ಬೆಂಗಳೂರು -560059, ಕರ್ನಾಟಕ, ಭಾರತ. ಕಾರ್ಮೋರೇಟ್ ಗುರುತಿನ ಸಂಖ್ಯೆ (CIN): L72200KA1999PLC025564 | ದೂರವಾಣಿ : +91 80 6706 4000, ಫ್ಯಾಕ್: +91 80 6706 4100 ಇ–ಮೇಲ್: investors@mindtree.com |ವೆಬ್ಸ್ಟೆಟ್: www.mindtree.com

#### ಅರ್ಜಿ ನಮೂನೆ ಸಿಎಎ.2

[ಕಂಪನಿಗಳ ಕಾಯ್ದೆ 2013ರ ಸೆಕ್ಷನ್ 230(3) ಮತ್ತು ಕಂಪನಿಗಳ (ಕಾಂಪ್ರಮೈಸಸ್, ಅರೇಂಜ್ ಮೆಂಟ್ಸ್ ಅಮಲ್ನಮೇಶನ್) ನಿಯಮಾವಳಿಗಳು, 2016ರ ನಿಯಮ 6 ಮತ್ತು 7 ರ ಅನುಸಾರ] ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಂಪನಿ ಕಾನೂನು ಟ್ರಿಬ್ಯೂನಲ್ ಸಮ್ಮುಖದಲ್ಲಿ ಕಂಪನಿಗಳ ಅಧಿನಿಯಮ 2013ಕ್ಕೆ ಸಂಬಂಧಿಸಿದ ವಿಷಯದಲ್ಲಿ

ಕಂಪನಿಗಳ ಕಾಯ್ದೆ 2013ರ ಸೆಕ್ಷನ್ 230ರಿಂದ 232 ಹಾಗೂ ಕಂಪನಿಗಳ ಕಾಯ್ದೆ, 2013 ರ ಅನ್ವಯವಾಗುವ ಇತರ ಅಂಶಗಳು ಹಾಗೂ ಕಂಪನಿಗಳ (ಕಾಂಪ್ರಮೈಸಸ್, ಅರೇಂಜ್ ಮೆಂಟ್ಸ್ ಅಮಲ್ಕಮೇಶನ್) ನಿಯಮಾವಳಿ, 2016 ಇವುಗಳಿಗೆ ಸಂಬಂಧಿಸಿದಂತೆ

ಲಾರ್ಸನ್ ಆಂಡ್ ಟುಬ್ರೊ ಇನ್ಫೋಟೆಕ್ ಲಿಮಿಟೆಡ್ (ವರ್ಗಾವಣೆದಾರ ಕಂಪನಿ) ಮತ್ತು ಮೈಂಡ್ ಟ್ರೀ ಲಿಮಿಟೆಡ್ (ವರ್ಗಾಯಿತ ಕಂಪನಿ)

ಮತ್ತು ಅನುಕ್ರಮವಾಗಿ ಷೇರುದಾರರು ಹಾಗೂ ಸಾಲದಾತರನ್ನು ಸಂಯೋಜಿಸುವ ಯೋಜನೆಯ ವಿಷಯಗಳಿಗೆ ಸಂಬಂಧಿಸಿದಂತೆ ಸಿ.ಎ(ಸಿ.ಎ.ಎ) ನಂ.39/ಬಿಬಿ/2022

ಮೈಂಡ್ ಟ್ರೀ ಲಿಮಿಟೆಡ್ CIN: L72200KA1999PLC025564 ಗ್ನೋಬಲ್ ವಿಲೇಜ್, ಆರ್ವಿಸಿಇ ಅಂಚೆ, ಮೈಸೂರು ರಸ್ತೆ, ಬೆಂಗಳೂರು, ಕರ್ನಾಟಕ – 560059

ಸೂಚಿಸಿದಂತೆ ನಡೆಸಲಾಗುವುದು.

.... ಅರ್ಜಿದಾರ / ವರ್ಗಾಯಿತ ಕಂಪನಿ/ಸಂಯೋಜಿತವಾಗುವ ಕಂಪನಿ

ಗೌರವಾನ್ವಿತ ಎನ್ಸ್ಎಲ್ಟ್ ಯ ಈಕ್ಷಿಟಿ ಷೇರುದಾರರ ಸಭೆಯನ್ನು ಕರೆದಿರುವ ಪ್ರಕಟಣೆಯ ಕುರಿತು ನೋಟೀಸು ಮತ್ತು ಜಾಹೀರಾತು

ಈ ಮೂಲಕ ತಿಳಿಯಪಡಿಸುವುದೇನೆಂದರೆ, ಕಂಪನಿಗಳ ಕಾಯಿದೆ, 2013ರ ಸೆಕ್ಷನ್ 230 ರಿಂದ 232 ರ ಅಡಿ ಅನ್ವಯವಾಗುವ ಇತರೆ ನಿಬಂಧನೆಗಳ ಅನ್ವಯ, ದಿನಾಂಕ ಜುಲೈ 20, 2022 ರಂದು ರಾಷ್ಟೀಯ ಕಂಪನಿಗಳ ಕಾನೂನು ಮಂಡಳಿಯ ಬೆಂಗಳೂರು ಪೀಠವು (ಇನ್ನು ಮುಂದೆ 'ಪೀಠ' ಎಂದು ಕರೆಯಲಾಗುತ್ತದೆ) ನೀಡಿದ ಆದೇಶದಂತೆ ಲಾರ್ಸನ್ ಆಂಡ್ ಟುಬ್ರೊ ಇನ್ಫೋಟೆಕ್ ಲಿಮಿಟಿಡ್ ('ವರ್ಗಾವಣೆಗಾರ ಕಂಪನಿ') ಮತ್ತು ಮೈಂಡ್ ಟ್ರೀ ಲಿಮಿಟೆಡ್ ('ವರ್ಗಾಯಿತ ಕಂಪನಿ') ಮತ್ತು ಅದರ ಸಂಬಂಧಿತ ಷೇರುದಾರರ ಮತ್ತು ಸಾಲಗಾರರ ನಡುವೆ (ಇನ್ನು ಮುಂದೆ 'ಯೋಜನೆ' ಎನ್ನಲಾಗುವುದು) ಪ್ರಸ್ತುತ ವಿಲೀನ ಯೋಜನೆಯನ್ನು ಅನುಮೋದಿಸುವ ಉದ್ದೇಶವನ್ನು ಸೂಕ್ತವೆಂದು ಭಾವಿಸಿದರೆ, ಈಕ್ವಿಟಿ ಷೇರುದಾರರ ಸಭೆಯನ್ನು ಕರೆಯಲು ಮೈಂಡ್ ಟ್ರೀ ಲಿಮಿಟಿಡ್ (ಅರ್ಜಿದಾರ ಕಂಪನಿ) ಗೆ ನಿರ್ದೇಶನ ನೀಡಿದೆ. ಈ ಮೇಲೆ ಹೇಳಲಾದ ಆದೇಶದಂತೆ ಮತ್ತು ಗೌರವಾನ್ವಿತ ಎನ್ಸ್ಎಲ್ಟಿಯ ನಿರ್ದೇಶನದಂತೆ ಈ ಮೂಲಕ ಸೂಚಿಸುವುದೇನೆಂದರೆ, ಅರ್ಜಿದಾರ ಕಂಪನಿಯ ಈಕ್ತಿಟ ಷೇರುದಾರರ ಸಭೆಯನ್ನು ವಿಡಿಯೊ ಕಾನ್ಫರೆನ್ಸ್ (ವಿಸಿ) ಮತ್ತು / ಅಥವಾ ಇತರೆ ಅಡಿಯೊ ವಿಶುವಲ್ ಮೀನ್ಸ್ (ಒಎವಿಎಂ) ಮೂಲಕ ಈ ಕೆಳಗಿನ ಕೋಷ್ಟಕದಲ್ಲಿ

ಕ್ರ.ಸಂ	ವಿಸಿ/ಒಎವಿಎಂ ಮೂಲಕ ಸಭೆ	ಸಭೆಯ ದಿನ, ದಿನಾಂಕ ಮತ್ತು ಸಮಯ
1.	ಈಕ್ವಿಟಿ ಷೇರುದಾರರ ಸಭೆ	ಶುಕ್ರವಾರ, ಆಗಸ್ಟ್ 26, 2022, ಐಎಸ್ಟಿ ಮಧ್ಯಾಹ್ನ 2.00 ಗಂಟಿ

ಅರ್ಜಿದಾರ ಕಂಪನಿಯು ಸೆಕ್ಷನ್ 230 ರಿಂದ 232 ಮತ್ತು ಸೆಕ್ಷನ್ 102ರ ಕಾಯಿದೆ ಅನ್ವಯ ನಿಯಮ 6ನ್ನು ಓದಿಕೊಂಡಂತೆ ಕಂಪನಿಗಳ (ಕಾಂಪ್ರಮೈಸಸ್, ಅರೇಂಜ್ ಮೆಂಟ್ಸ್ ಅಮಲ್ಲಮೇಶನ್ಸ್) ನಿಯಗಳು 2016 ಮತ್ತು ಯೋಜನೆ ಮತ್ತು ಇತರೆ ಸೇರಿಸುವಿಕೆಗಳು ಸೇರಿದಂತೆ ನಮೂನೆಯ ಸೂಚನೆ ಮತ್ತು ವಿವರವಾದ ಹೇಳಿಕೆಗಳನ್ನು ಕಂಪನಿ/ ಡೆಪಾಸಿಟರೀಸ್/ರಿಜಿಸ್ಟಾರ್ ಮತ್ತು ಷೇರು ಟ್ರಾನ್ಸ್ಫ್ ಏಜೆಂಟ್ (ಆರ್ಟಿಎ) ಯೊಂದಿಗೆ ಇ–ಮೇಲ್ ಏಳಾಸ ನೋಂದಾಯಿತವಾಗಿರುವ ಈಕ್ತಿಟಿ ಷೇರುದಾರರಿಗೆ ರಿಜಿಸ್ಟರ್ಡ್ ಪೋಸ್ಟ್ / ಕೊರಿಯರ್ ಹಾಗೂ ಎಲೆಕ್ಟಾನಿಕ್ ಮೋಡ್ ಮೂಲಕ ಹಾಗೂ ಇ-ಮೇಲ್ ವಿಳಾಸ ನೋಂದಾಯಿತವಾಗಿಲ್ಲದವರಿಗೆ ರಿಜಿಸ್ಪರ್ಡ್ ಮೋಸ್ಟ್, ಸ್ತೀಡ್ ಮೋಸ್ಟ್, ಕೊರಿಯರ್ ಮತ್ತು / ಅಥವಾ ಹ್ಯಾಂಡ್ ಡೆಲಿವರಿ ಮೂಲಕ ಜುಲೈ 24, 2022ರಂದು ಅಥವಾ ಅದಕ್ಕೂ ಮೊದಲು ಕಳುಹಿಸಿಕೊಟ್ಟಿದೆ. ಮೇಲೆ ಹೇಳಲಾದ ದಾಖಲೆಗಳನ್ನು ಕಂಪನಿಯ ಈ ಕೆಳಗಿನ ಲಿಂಕ್ <u>https://www.mindtree.com/about/investors/scheme-amalgamation/scheme-amalgamation-mindtree-limited-larsen</u>-

toubro-infotech-limited ನಲ್ಲಿ ಹಾಗೂ ಕ್ರಮವಾಗಿ ಬಿಎಸ್ಇ ಲಿಮಿಟಿಡ್ ('BSE') www.bseindia.com ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಆಫ್ ಇಂಡಿಯ ಲಿಮಿಟಿಡ್ ('NSE') <u>www.nseindia.com ನಲ್ಲಿ</u> ಹಾಗೂ ಎನ್ಎಸ್ಡಿಎಲ್ ವೆಬ್ಸೈಟ್ <u>www.evoting.nsdl.com</u> ನಲ್ಲಿ ಲಭ್ಯವಿದೆ.

ಸೂಚನೆಯ ಪ್ರತಿ ಹಾಗೂ ಅದರ ಜೊತೆಗೆ ವಿವರವಾದ ಹೇಳಿಕೆಗಳು ಹಾಗೂ ಇತರೆ ಎನ್ಕ್ಲೋಸರ ಗಳನ್ನು ಉಚಿತವಾಗಿ ಯಾವುದಾದರೊಂದು ದಿನ (ಶನಿವಾರ, ಭಾನುವಾರ ಮತ್ತು ಇತರೆ ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ) ಬೆಳಿಗ್ಗೆ 10.00 ರಿಂದ ಸಂಜೆ 4.00 ಗಂಟೆಯ ಮಧ್ಯೆ ಸಥೆಯ ಒಂದು ದಿನದ ಮೊದಲು ಕಂಪನಿಯ ನೋಂದಾಯಿತ ಕಛೇರಿ ಅಥವಾ ನೀವು ಷೇರು ಹೊಂದಿರುವ ವಿವರಗಳ ಜೊತೆ ಕಂಪನಿಯ ಇ–ಮೇಲ್ investors@mindtree.com ಗೆ ಕಳುಹಿಸಿ ಪಡೆದುಕೊಳ್ಳಬಹುದು ಅಥವಾ ಅಧಿಕೃತ ಪ್ರತಿನಿಧಿಗಳಾದ ಶ್ರೀ ಸಜಿ ಪಿ ಜಾನ್, ಅರ್ಜಿದಾರ ಕಂಪನಿಯ ಪರ ವಕೀಲರು, ಎಸ್ಪಜಿ ಲೀಗಲ್ ಅಡ್ಡೊಕೇಟ್ಸ್, ಯುನಿಟ್ 306, 3ನೇ ಮಹಡಿ, ಪ್ರೆಸ್ಟೀಜ್ ಮೆರಿಡಿಯನ್ ಟವರ್ 2, ಎಂಜಿ ರಸ್ತೆ, ಬೆಂಗಳೂರು-560001 ಇವರಿಂದ ಪಡೆದುಕೊಳ್ಳಬಹುದು.

ಮಾನ್ಯ ಪೀಠವು, ಅರ್ಜಿದಾರ ಕಂಪನಿಯ ಕಾರ್ಯನಿರ್ವಾಹಕೇತರ ಅಧ್ಯಕ್ಷರಾದ, ಶ್ರೀ ಅನಿಲ್ ಕುಮಾರ್ ಮನಿಭಾಯ್ ನ್ಯಾಕ್, ರನ್ನು ಸಭೆಗೆ ಹಾಗೂ ತದನಂತರ ಸಭೆಯ ಮುಂದೂಡಿಕೆ ಇದ್ದರೆ, ಆದಕ್ಕೆ ಅಧ್ಯಕ್ಷರನ್ನಾಗಿ ಮತ್ತು ಶ್ರೀ ನಾಗೇಂದ್ರ ಡಿ ರಾವ್ (ಸದಸ್ಯತ್ವ ಸಂ. 5553 ಮತ್ತು ಸಿಒಪಿ ನಂ. 7731) ಇವರನ್ನು ಸಭೆಗೆ ಪರಿಶೀಲಕರನ್ನಾಗಿ ನೇಮಿಸಿದೆ. ಈ ಯೋಜನೆಯು ಈಕ್ತಿಟಿ ಷೇರುದಾರರಿಂದ ಅನುಮೋದನೆಯಾದಲ್ಲಿ, ಅದು ಗೌರವಾನ್ವಿತ ಪೀಠದಿಂದಲೂ ಅನುಮೋದನೆಯಾಗಬೇಕಾಗುತ್ತದೆ.

ಈಕ್ತಿಟಿ ಷೇರುದಾರರ ಸಭೆಯನ್ನು ವಿಸಿ/ಒಎವಿಎಂ ಮೂಲಕ ನಡೆಸುತ್ತಿರುವುದರಿಂದ ಈಕ್ವಿಟಿ ಷೇರುದಾರರ ಭೌತಿಕ ಹಾಜರಾತಿಯನ್ನು ವಿಸರ್ಜಿಸಲಾಗಿದೆ. ಆದುದರಿಂದ ಈಕ್ತಿಟಿ ಷೇರುದಾರರಿಂದ ಪ್ರಾಕ್ಷಿಗಳನ್ನು ನೇಮಿಸುವ ಸೌಲಭ್ಯವನ್ನು ಮೇಲೆ ಹೇಳಲಾದ ಸಭೆಗೆ ಲಭ್ಯವಿರುವುದಿಲ್ಲ.

ಇ–ವೋಟಿಂಗ್ ಗೆ ಕಟ್–ಆಫ್ ದಿನಾಂಕ ಮತ್ತು ಮೇಲಿನ ಸಭೆಯ ರಿಮೋಟ್ ಇ–ವೋಟಿಂಗ್ ಸಮಯವನ್ನು ಈ ಕೆಳಗೆ ನೀಡಲಾಗಿದೆ.

ಮೇಲಿನ ಸಭೆಯಲ್ಲಿ ತಿಳಿಸಿದಂತೆ ರಿಮೋಟ್ ಇ–ವೋಟಿಂಗ್ ನ ಅಂತಿಮ ಸಮಯದ ನಂತರ ಮಾಡ್ಯೂಲ್ ನ್ನು ನಿಷ್ಕಿಯಗೊಳಿಸಲಾಗುತ್ತದೆ.

ಇ-ವೋಟಿಂಗ್ ಗೆ ಕಟ್-ಆಫ್ ದಿನಾಂಕ		ನಾಂಕ	ಶುಕ್ರವಾರ, ಆಗಸ್ಟ್ 19, 2022	
ರಿಮೋಟ್ ಇ	–ವೋಟಿಂಗ್ ಆರಂಭದ	ದಿನಾಂಕ ಮತ್ತು ಸಮಯ	ಸೋಮವಾರ, ಆಗಸ್ಟ್ 22, 2022, ಐಎಸ್ಟ್ ಬೆಳಿಗ್ಗೆ 9.00 ಗಂಟೆ	
ರಿಮೋಟ್ ಇ-	-ವೋಟಿಂಗ್ ಮುಕ್ತಾಯದ	ದಿನಾಂಕ ಮತ್ತು ಸಮಯ	ಗುರುವಾರ, ಆಗಸ್ಟ್ 25, 2022, ಐಎಸ್ಟಿ ಸಂಜೆ 5.00 ಗಂಟೆ	

ಈಕ್ಷಿಟಿ ಷೇರುದಾರರ ಹೆಸರು ಕಟ್ ಆಫ್ ದಿನಾಂಕ ಅಂದರೆ ಶುಕ್ರವಾರ, ಆಗಸ್ಟ್ 19, 2022 ರಂದು ಕಂಪನಿಯ ಸದಸ್ಯರ ರಿಜಿಸ್ಟರ್ ಪಟ್ಟಿಯಲ್ಲಿ ಅಥವಾ ಡೆಪಾಸಿಟರೀಸ್ನಿಂದ ನಿರ್ವಹಿಸಲ್ಪಡುವ ಲಾಥದಾಯಕ ಮಾಲೀಕರ ರಿಜಿಸ್ಪರ್ನಲ್ಲಿ ದಾಖಲಾಗಿದ್ದರೆ ಅವರು ರಿಮೋಟ್ ಇ–ವೋಟಿಂಗ್ ಅಥವಾ ಸಭೆಯ ಸಂದರ್ಭದಲ್ಲಿ ವಿಸಿ/ಒಎವಿಎಂ ಮೂಲಕ ಇ-ವೋಟಿಂಗ್ ಗೆ ಅರ್ಹರಾಗುತ್ತಾರೆ. ಈಕ್ತಿಟಿ ಷೇರುದಾರರ ಮತದಾನದ ಹಕ್ಕುಗಳು ಕಟ್ ಆಫ್ ದಿನಾಂಕ ಅಂದರೆ ಶುಕ್ರವಾರ ಆಗಸ್ಟ್ 19, 2022 ರಂತೆ ಅವರ ಬಾಕಿ ಉಳಿದಿರುವ ಮೊತ್ತಕ್ಕೆ ಅನುಗುಣವಾಗಿರುತ್ತದೆ.

ಅರ್ಜಿದಾರ ಕಂಪನಿಯು, ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್ (NSDL) ನ ಸೇವೆಗಳನ್ನು ಸಭೆಯ ಮೊದಲು ರಿಮೋಟ್ ಇ–ವೋಟಿಂಗ್ ಸೌಲಭ್ಯವನ್ನು ಒದಗಿಸುವ ಉದ್ದೇಶಕ್ಕಾಗಿ ಮತ್ತು ವಿಸಿ/ಒಎವಿಎಂ ಮೂಲಕ ಇ–ವೋಟಿಂಗ್ ನಡೆಸಲು ಬಳಸಿಕೊಳ್ಳಲಿದೆ. ಈಕ್ಷಿಟಿ ಷೇರುದಾರರರು ಎನ್ಎಸ್ಡಿಎಲ್ ನ ಇ–ವೋಟಿಂಗ್ ಮಾಡ್ಯೂಲ್ <u>www.evoting.nsdl.com</u> ಮೂಲಕ ವಿಸಿ/ಒಎವಿಎಂ ಮೂಲಕ ಸಭೆಯಲ್ಲಿ ಭಾಗವಹಿಸಬಹುದು. ಸಭೆಗೆ ಹಾಜರಾಗುವ ಬಗ್ಗೆ ಸೂಚನೆಗಳು ಮತ್ತು ಸಭೆಯ ಸಮಯದಲ್ಲಿ ರಿಮೋಟ್ ಇ-ವೋಟಿಂಗ್ ಮತ್ತು ಇ-ವೋಟಿಂಗ್ ಪ್ರಕ್ರಿಯೆ ಮತ್ತು ವಿಧಾನಗಳನ್ನು ಸಭೆಯ ಸೂಚನೆಯಲ್ಲಿ ವಿವರವಾಗಿ ಒದಗಿಸಲಾಗಿದೆ. ಒಂದು ವೇಳೆ ಯಾವುದಾದರೂ ಪ್ರಶ್ನೆ ಅಥವಾ ಸಮಸ್ಯೆಗಳನ್ನು ಹೊಂದಿದ್ದರೆ, ಸಹಾಯ ವಿಭಾಗದ ಅಡಿಯಲ್ಲಿ ನೀವು ಪದೇ ಪದೇ ಕೇಳಲಾಗುವ ಪ್ರಶ್ನೆಗಳು (ಎಫ್ಎಕ್ಕು) ಮತ್ತು <u>www.evoting.nsdl.com</u> ನಲ್ಲಿ ಲಭ್ಯವಿರುವ ಇ-ವೋಟಿಂಗ್ ನ ಕೈಪಿಡಿಯನ್ನು ಉಲ್ಲೇಖಿಸಬಹುದು ಅಥವಾ 1800 1020 990 ಮತ್ತು 1800 22 44 30 ಟೋಲ್ಫ್ರೀ ಸಂಖ್ಯೆ ಯನ್ನು ಸಂಪರ್ಕಿಸಿ ಅಥವಾ ಇ-ವೋಟಿಂಗ್ evoting@nsdl.co.in ಗೆ ಇ-ಮೇಲ್ ನ್ನು ಕಳುಹಿಸಬಹುದು.

ಪ್ರತೀ ಈಕ್ತಿಟಿ ಷೇರುದಾರ ಕೇವಲ ಒಂದು ಮಾದರಿಯ ಮತದಾನವನ್ನು ಮಾತ್ರ ಆರಿಸಿಕೊಳ್ಳಬಹುದು ಅಂದರೆ ಸಭೆಯ ಮೊದಲು ರಿಮೋಟ್ ಇ–ವೋಟಿಂಗ್ ಅಥವಾ ಅರ್ಜಿದಾರ ಕಂಪನಿಯ ಪರವಾಗಿ ಎನ್ಎಸ್ಡಿಎಲ್ ಆಯೋಜಿಸಿದಂತೆ ಸಭೆಯ ಸಮಯದಲ್ಲಿ ವಿಸಿ/ಒಎವಿಎಂ ಮೂಲಕ ಇ-ಮತದಾನ ಮಾಡಬಹುದು. ಸಭೆಯ ಮೊದಲು ರಿಮೋಟ್ ಇ–ವೋಟಿಂಗ್ ಮೂಲಕ ಮತ ಚಲಾಯಿಸಿದ ಈಕ್ತಿಟಿ ಷೇರುದಾರರರು ಸಭೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ ಆದರೆ ಸಭೆಯಲ್ಲಿ ಮತ್ತೆ ತಮ್ಮ ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ.

ಕಾರ್ಮೊರೇಟ್ ಬಾಡಿಯು ಸದಸ್ಯ ಆಗಿದ್ದಲ್ಲಿ, ಬಾಡಿ ಕಾರ್ಮೊರೇಟ್ನ ಅಧಿಕೃತ ಪ್ರತಿನಿಧಿಯನ್ನು ರಿಮೋಟ್ ಇ-ವೋಟಿಂಗ್ ಉದ್ದೇಶಕ್ಕಾಗಿ ಮತ್ತು ವಿಸಿ/ಒಎವಿಎಂ ಮೂಲಕ ಸಭೆಯಲ್ಲಿ ಭಾಗವಹಿಸಲು ಮತ್ತು ಇ–ವೋಟಿಂಗ್ ನಡೆಸಲು ನೇಮಿಸಲು, ಅಧಿಕೃತ ಪತ್ರನಿರ್ದೇಶಕ ಮಂಡಳಿಯಿಂದ ನೀಡಲ್ಪಟ್ಟ ಪವರ್ ಆಫ್ ಆಟಾರ್ನಿ ಅಥವಾ ನಿರ್ದೇಶಕ ಮಂಡಳಿಯಿಂದ ಅಥವಾ ಇತರೆ ಕಾರ್ಮೊರೇಟ್ನಿಂದ ಅಧಿಕೃತಗೊಂಡ ಸರ್ಕಾರಿ ಸಂಸ್ಥೆಯಿಂದ ಪಡೆದ ಅಧಿಕೃತ ಪತ್ರ ಪಡೆದು ಮತ ಚಲಾಯಿಸಲು ಅಧಿಕಾರವನ್ನು ಇ–ಮೇಲ್ ಮೂಲಕ <u>nagendradrao@gmail.com</u> ಮತ್ತು ಕಂಪನಿಗೆ <u>investors@mindtree.com</u> ಮೂಲಕ ಸ್ನುಟಿನೈಜ್ ಮಾಡಲು ಸಭೆಯನ್ನು ನಿಗದಿಪಡಿಸಿದ 48 (ನಲವತ್ತೆಂಟು) ಗಂಟೆಗಳು ಅಥವಾ ಅದಕ್ಕಿಂತಲೂ ಮೊದಲು ಕಳುಹಿಸಿ, ವಿಸಿ/ಒಎವಿಎಂ ನಲ್ಲಿ ಭಾಗವಹಿಸಿ ಮತ ಚಲಾಯಿಸಬಹುದು.

ಮತದಾನದ ಫಲಿತಾಂಶಗಳನ್ನು ಸಭೆಯ ಆಧ್ಯಕ್ಷರು ಅಥವಾ ಅದ್ಯಕ್ಷರಿಂದ ಅಧಿಕಾರ ನೀಡಿದ ವ್ಯಕ್ತಿಯಿಂದ ಲಿಖಿತವಾಗಿ 2 (ಎರಡು) ಕೆಲಸದ ದಿನಗಳಲ್ಲಿ ಸಭೆ ಮುಕ್ತಾಯಗೊಳ್ಳುವಂದು ಸ್ಕುಟಿನೈಜರ್ ವರದಿಯನ್ನು ಸ್ವೀಕರಿಸಿದ ನಂತರ ಪ್ರಕಟಿಸಲಾಗುತ್ತದೆ. ಸ್ಕುಟಿನೈಸರ್ ವರದಿಯೊಂದಿಗೆ ಘೋಷಿಸಲಾದ ಫಲಿತಾಂಶಗಳನ್ನು ಕಂಪನಿಯ ಸೂಚನಾ ಫಲಕದಲ್ಲಿ ನೋಂದಾಯಿತ ಕಛೆರಿಯಲ್ಲಿ ಪ್ರದರ್ಶಿಸಲಾಗುತ್ತದೆ ಮತ್ತು ಕಂಪನಿಯ ವೆಬ್ಸೈಟ್ <u>www.mindtree.com</u> ಮತ್ತು ಎನ್ಎಸ್ಡಿಎಲ್ ವೆಬ್ಸೈಟ್ <u>www.evoting.nsdl.com</u> ನಲ್ಲಿ ಹೋಸ್ಟ್ ಮಾಡಲಾಗುತ್ತದೆ. ಕಂಪನಿಯು ಸ್ಥುಟಿನೈಜರ್ ವರದಿಯೊಂದಿಗೆ ಫಲಿತಾಂಶಗಳನ್ನು ಏಕಕಾಲಕ್ಕೆ ಬಿಎಸ್ಇ ಲಿಮಿಟೆಡ್ ಮತ್ತು ನ್ಯಾಷನಲ್ ಸ್ಪಾಕ್ ಎಕ್ಸ್ಚೇಂಜ್ ಆಫ್ ಇಂಡಿಯ ಲಿಮಿಟೆಡ್ ಗೂ ಸಹ ಏಕಕಾಲಕ್ಕೆ ತಿಳಿಸುತ್ತದೆ.

> ಅನಿಲ್ ಕುಮಾರ್ ಮನಿಭಾಯ್ ನ್ಯಾಕ್, ಮಾನ್ಯ ಎನ್ಸ್ಎಲ್ಟಿಯಿಂದ ನೇಮಿತವಾದ ಅಧ್ಯಕ್ಷರು ಈಕ್ರಿಟಿ ಷೇರುದಾರರ ಸಭೆಯ ಪರವಾಗಿ ಮೈಂಡ್ ಟ್ರೀ ಲಿಮಿಟೆಡ್

ಸ್ಥಳ: ಮುಂಬಯಿ ದಿನಾಂಕ: ಜುಲೈ 25, 2022





PUBLIC NOTICE

The Public and authorities are hereby informed that I Syed Ismail Abrar, S/o Mr.Syed Amjad Pasha, aged about 27 years, R/at No.22/2. Jeremaiah road, Mosque Road Cross, Frazer Town, Bangalore, have misplaced/iost my Original Sale Deed dated 18/10/2006, registered as Document No.SHV-1-03057/2006-07 in Book-I and stored in C.D.No.SHVD71, in the Office of Sub-Registrar, Shivajinagar, Bangalore AND registered Rectification Deed dated 19/10/2006, registered as Document No. SHV-1-03075/2006-07 in Book-I and Stored in C.D.No.SHVD71, in the Office of Sub-Registrar, Shivajinagar, Bangalore and registered gift deed dated: 29.01.1923, registered as Document no.1292, Book-I Volume 339, at page 101. In this regard police complaints are also lodged. If any person/s individual and authority has the aforesaid documents, may kindly contact and handover the above said documents to the below mentioned details. In the absence thereof the certified copies of the registered documents

SCHEDULE PROPERTY All that piece and parcel of property bearing old No.23, new no.96, Coles Road, C & M Station, Ward No. 91/Pulakeshwri Nagar, (PID No.91-80-96), Bangalore, measuring 9950 Sq.,Ft and bounded by: East by: Hajee Ismail Sait Property; West by: Portion of owners property; North by: Coles Road and South by: Munshi Akbar Hussain Property. Together with 10 Square Madras Terrace House with Mud Flooring, Jungle Wood Doors and Windows with all civic amenities. The house is constructed in the year 1905. It has electricity, water and sanitary connections.

Syed Ismail Abrar,

shall be treated as originals

IN THE COURT OF ADDL. CIVIL JUDGE & JMFC AT KUNIGAL O.S. No. 204 / 2020 Plaintiffs: Mahadevamma and others

Defendants : S.M. Venkatesh @ Ramesha and

Summons to defendants No. 1 to 3 under order 5 rule 20 of CPC D1. S.M. Venakatesha @ Ramesha, S/o. Late Mudalaiah @ Kengaiah, Aged about 48 years. D2. Smt. Lalitha W/o. S.M. Venkatesha G Ramesha, Aged about 42 years, D3. Ranjitha D/o. S.M. Venkatesha @ Ramesha

Aged about 20 years. All are R/at Shingathalli Village, Yadiyuru Hobli, Kunigal Taluk. Tumakuru Dist. Wherefore the plaintiff have filed the above suit against the defendants for partition and such other reliefs in respect of schedule properties involved in the said suit.

Whereas the Hon'ble court has issued summons to Defendants No.1 to 3 by way of through court and by RPAD, but while servicing the summons the defendants are purposefully evaded the summons to them. Hence this paper publication is to be published and hearing date fixed on and this is the notice to defendants to appear either in person nor through Advocate on 07.09.2022 at about 11.00 A.M. before this Hon'ble court. If defendants failed to appear before this hon ble court, the matter will be heard ex-parte and pass ex-parte necessary orders. Given under my hand and seal of this court is the

By Order of the Court, Chief Ministerial Officer, Civil Judge & JMFC at Kunigal Advocate for Plaintiff Vasanthkumar .C.L. Advocate, Kuniga

22.07.2022

PUBLIC NOTICE

It is informed to the General Public that my client Sri. M. Nagesh S/o. Sri.

Muniswamappa, # 476, Bharath HBCS Layout, Uttarahalli, Bangalore-560061, has lost the following Documents while travelling and they are; (1) Original Grant Certificate dated 24-11-1950 in the name of Sri. Nanyanaik S/o. Prakriyanaik and Certified copies of: (2) Grant order DD No.16/50-51, dated 31-03-1951, issued by the Tahasildar, Anekal Taluk in respect of the land bearing Sy.No.17 of Ragihalli Village, measuring 38 Acres in the name of Nanyanaik S/o. Prakriyanaik and 18 others (3) Phodi Takhte (Register) (4) Survey Sketch of the land bearing Sy.No.17 (5) Report of Revenue Inspector and Amaldar dated 24-11-1950 (6) Mahazar copy of Villagers dated 02-11-1950 (7) Appendix in Form No.121 and its connected records etc. In this regard the Police complaint has been lodged vide E-Lost No.0273091/2022, dated 20/07/2022. It is hereby requested the General Public to return the above said documents if

found to the address mentioned below. M. Nagaraja, Advocate, #25, 80 ft. Double Road, 1st Phase, BEML Layout V Stage, R. R. Nagar, Bangalore-98. Mob: 9844512959

PUBLIC NOTICE

My client Karnataka Telecom Department Employees Co-operative Society Limited represented by its president, V.J.K Bakthavakchalam, proposed to purchase the Schedule property from Smt. Nagarathna, Sri S K

Ravi & Sri S K Hari. That if any person/s, Bank/s, Authorities has/have any objections for the proposed sale transaction or claims any kind whatsoever on the schedule property may lodge their claims/objections with documentary proof within (7) seven days from the date of publication of this notice with the undersigned failing which thereafter my clients shall proceed to complete the sale transaction and any claims received thereafter will not be

entertained. "SCHEDULE PROPERTY"

All that piece and parcel of the residential house property bearing No. 106, P.I.D. No. 97-5-106, New Ward No. 44 - Manorayana Palya (Old Ward No. 97 - R.T. Nagar) building constructed in the year 2003, and the site area measuring East to West 60 feet and North to South 40 feet, in total measuring 2,400 sq. ft, situated at P & T Colony, R T Nagar, Bengaluru North and is bounded on the East by: 30 ft. road; West by: Site No. 91; North by: Site No. 107; and South by: Site No. 105.

KRISHNAMURTHY NAIK ADVOCATE

No. 1642/28, 3rd Main, 1st Cross, Ramamohanpuram Near Srirampura Metro Station, (Behind Devaiah Park) Bangalore-560021. Ph: 9945603725 Place: Bangalore Date: 23-07-2022



# ಮೃಂಡ್ಟ್ ಲಿಮಿಟೆಡ್

ನೋಂದಾಯಿತ ಕಚೇರಿ : ಗ್ಲೋಬಲ್ ವಿಲೇಜ್, ಆರ್ವಸಿನ ಅಂಚೆ, ಮೈಸೂರು ರಸ್ತೆ, ಬೆಂಗಳೂರು -560059, ಕರ್ನಾಟಕ, ಭಾರತ. ಕಾರ್ಮೋರೇಟ್ ಗುರುತಿನ ಸಂಖ್ಯೆ (CIN): L72200KA1999PLC025564 | ದೂರವಾಣಿ : +91 80 6706 4000, ಫ್ಯಾಕ್: +91 80 6706 4100 ಇ–ಮೇಲ್: investors@mindtree.com |ವೆಬ್ ಸೈಟ್: www.mindtree.com

ಅರ್ಜಿ ನಮೂನೆ ಸಿಎಎ.2

[ಕಂಪನಿಗಳ ಕಾಯ್ದೆ 2013ರ ಸೆಕ್ಷನ್ 230(3) ಮತ್ತು ಕಂಪನಿಗಳ (ಕಾಂಪ್ರಮೈಸಸ್, ಅರೇಂಚ್ ಮೆಂಟ್ಸ್ ಅಮಲ್ಕಮೇಶನ್) ನಿಯಮಾವಳಿಗಳು, 2016ರ ನಿಯಮ 6 ಮತ್ತು 7 ರ ಅನುಸಾರ] ಬೆಂಗಳೂರಿನಲ್ಲಿರುವ ರಾಷ್ಟೀಯ ಕಂಪನಿ ಕಾನೂನು ಟ್ರಿಬ್ಯೂನಲ್ ಸಮ್ಮುಖದಲ್ಲಿ ಕಂಪನಿಗಳ ಅಧಿನಿಯಮ 2013ಕ್ಕೆ ಸಂಬಂಧಿಸಿದ ವಿಷಯದಲ್ಲಿ

ಕಂಪನಿಗಳ ಕಾಯ್ದೆ 2013ರ ಸೆಕ್ಷನ್ 230ರಿಂದ 232 ಹಾಗೂ ಕಂಪನಿಗಳ ಕಾಯ್ದೆ, 2013 ರ ಅನ್ವಯವಾಗುವ ಇತರ ಅಂಶಗಳು ಹಾಗೂ ಕಂಪನಿಗಳ (ಕಾಂಪ್ರಮೈಸಸ್, ಅರೇಂಜ್ ಮೆಂಟ್ಸ್ ಅಮಲ್ನಮೇಶನ್ಸ್) ನಿಯಮಾವಳಿ, 2016 ಇವುಗಳಿಗೆ ಸಂಬಂಧಿಸಿದಂತೆ

ಲಾರ್ಸನ್ ಆಂಡ್ ಟುಬ್ಗೊ ಇನ್ಫೋಟೆಕ್ ಲಿಮಿಟೆಡ್ (ವರ್ಗಾವಣೆದಾರ ಕಂಪನಿ) ಮತ್ತು ಮೈಂಡ್ ಟ್ರೀ ಲಿಮಿಟೆಡ್ (ವರ್ಗಾಯಿತ ಕಂಪನಿ) ವಿಷಯಗಳಿಗೆ ಸಂಬಂಧಿಸಿದಂತೆ

ಮತ್ತು ಅನುಕ್ರಮವಾಗಿ ಷೇರುದಾರರು ಹಾಗೂ ಸಾಲದಾತರನ್ನು ಸಂಯೋಜಿಸುವ ಯೋಜನೆಯ ವಿಷಯಗಳಿಗೆ ಸಂಬಂಧಿಸಿದಂತೆ ಸಿ.ಎ(ಸಿ.ಎ.ಎ) ನಂ.39/ಬಿಬಿ/2022

ಮೈಂಡ್ ಟ್ರೀ ಲಿಮಿಟೆಡ್ CIN: L72200KA1999PLC025564 ಗ್ಲೋಬಲ್ ವಿಲೇಜ್, ಆರ್ವಿಸಿಇ ಅಂಚೆ. ಮೈಸೂರು ರಸ್ತೆ, ಬೆಂಗಳೂರು, ಕರ್ನಾಟಕ – 560059

.... ಅರ್ಜಿದಾರ / ವರ್ಗಾಯಿತ ಕಂಪನಿ/ಸಂಯೋಜಿತವಾಗುವ ಕಂಪನಿ

ಗೌರವಾನ್ವಿತ ಎನ್೩ಎಲ್ಟಿ ಯು ಅಸುರಕ್ಷಿತ ಸಾಲಗಾರರ ಸಭೆಯನ್ನು ಕರೆದಿರುವ ಪ್ರಕಟಣೆಯ ಕುರಿತು ನೋಟೀಸು ಮತ್ತು ಜಾಹೀರಾತು

ಈ ಮೂಲಕ ತಿಳಿಯಪಡಿಸುವುದೇನೆಂದರೆ, ಕಂಪನಿಗಳ ಕಾಯಿದೆ, 2013ರ ಸೆಕ್ಷನ್ 230 ರಿಂದ 232 ರ ಅಡಿ ಅನ್ವಯವಾಗುವ ಇತರೆ ನಿಬಂಧನೆಗಳ ಅನ್ವಯ, ದಿನಾಂಕ ಜುಲೈ 20, 2022 ರಂದು ರಾಷ್ಟ್ರೀಯ ಕಂಪನಿಗಳ ಕಾನೂನು ಮಂಡಳಿಯ ಬೆಂಗಳೂರು ಪೀಠವು (ಇನ್ನು ಮುಂದೆ 'ಪೀಠ' ಎಂದು ಕರೆಯಲಾಗುತ್ತದೆ) ನೀಡಿದ ಆದೇಶದಂತೆ ಲಾರ್ಸನ್ ಆಂಡ್ ಟುಬ್ರೊ ಇನ್ಫೋಟೆಕ್ ಲಿಮಿಟೆಡ್ ('ವರ್ಗಾವಣೆಗಾರ ಕಂಪನಿ') ಮತ್ತು ಮೈಂಡ್ ಟ್ರೀ ಲಿಮಿಟೆಡ್ ('ವರ್ಗಾಯಿತ ಕಂಪನಿ') ಮತ್ತು ಅದರ ಸಂಬಂಧಿತ ಷೇರುದಾರರ ಮತ್ತು ಸಾಲಗಾರರ ನಡುವೆ (ಇನ್ನು ಮುಂದೆ 'ಯೋಜನೆ' ಎನ್ನಲಾಗುವುದು) ಪ್ರಸ್ತುತ ವಿಲೀನ ಯೋಜನೆಯನ್ನು ಅನುಮೋದಿಸುವ ಉದ್ದೇಶವನ್ನು ಸೂಕ್ಷವೆಂದು ಭಾವಿಸಿದರೆ, ಅಸುರಕ್ಷಿತ ಸಾಲಗಾರರ ಸಭೆಯನ್ನು ಕರೆಯಲು ಮೈಂಡ್ ಟ್ರೀ ಲಿಮಿಟೆಡ್ (ಅರ್ಜಿದಾರ ಕಂಪನಿ) ಗೆ ನಿರ್ದೇಶನ ನೀಡಿದೆ.

ಈ ಮೇಲೆ ಹೇಳಲಾದ ಆದೇಶದ ಅನುಸಾರವಾಗಿ, ಕಂಪನಿಯು ಯಾವುದೇ ಸುರಕ್ಷಿತ ಸಾಲಗಾರರನ್ನು ಹೊಂದಿಲ್ಲವಾದ ಕಾರಣ, ಸುರಕ್ಷಿತ ಸಾಲಗಾರರ ಸಭೆಯನ್ನು ವಿಸರ್ಜಿಸಲಾಗಿದೆ. ಗೌರವಾನ್ವಿತ ಎನ್ಸ್ಎಲ್ಟಿಯ ನಿರ್ದೇಶನದಂತೆ ಈ ಮೂಲಕ ಸೂಚಿಸುವುದೇನೆಂದರೆ, ಅರ್ಜಿದಾರ ಕಂಪನಿಯ ಅಸುರಕ್ಷಿತ ಸಾಲಗಾರರ ಸಭೆಯನು ವಿಡಿಯೊ ಕಾನ್ಫರೆನ್ಸ್ (ವಿಸಿ) ಮತ್ತು / ಅಥವಾ ಇತರೆ ಅಡಿಯೊ ವಿಶುವಲ್ ಮೀನ್ಸ್ (ಒಎಏಎಂ) ಮೂಲಕ ಈ ಕೆಳಗಿನ ಕೋಷ್ಟಕದಲ್ಲಿ ಸೂಚಿಸಿದಂತೆ ನಡೆಸಲಾಗುವುದು.

ಕ್ರ.ಸಂ	ವಿಸಿ/ಒಎವಿಎಂ ಮೂಲಕ ಸಭೆ	ಸಭೆಯ ದಿನ, ದಿನಾಂಕ ಮತ್ತು ಸಮಯ
	ಅಸುರಕ್ಷಿತ ಸಾಲಗಾರರು	ಶುಕ್ರವಾರ, ಆಗಸ್ಟ್ 26, 2022, ಐಎಸ್ಟ್ ಸಂಜೆ 4.00 ಗಂಟೆ

ಆರ್ಜಿದಾರ ಕಂಪನಿಯು ಸೆಕ್ಷನ್ 230 ರಿಂದ 232 ಮತ್ತು ಸೆಕ್ಷನ್ 102ರ ಕಾಯಿದೆ ಅನ್ವಯ ನಿಯಮ 6ನ್ನು ಓದಿಕೊಂಡಂತೆ ಕಂಪನಿಗಳ (ಕಾಂಪ್ರಮೈಸಸ್, ಅರೇಂಜ್ ಮೆಂಟ್ಸ್ ಆಮಲ್ಲಮೇಶನ್ರ್) ನಿಯಗಳು 2016 ಮತ್ತು ಯೋಜನೆ ಮತ್ತು ಇತರೆ ಸೇರಿಸುವಿಕೆಗಳು ಸೇರಿದಂತೆ ನಮೂನೆಯ ಸೂಚನೆ ಮತ್ತು ವಿವರವಾದ ಹೇಳಿಕೆಗಳನ್ನು ಕಂಪನಿಯೊಂದಿಗೆ ಇ–ಮೇಲ್ ವಿಳಾಸ ನೋಂದಾಯಿತವಾಗಿರುವ ಅಸುರಕ್ಷಿತ ಸಾಲಗಾರರಿಗೆ ರಿಜಿಸ್ಪರ್ಡ್ ಪೋಸ್ಸ್/ಕೊರಿಯರ್ ಹಾಗು ಎಲೆಕ್ಸಾನಿಕ್ ಮೋಡ್ ಮೂಲಕ ಹಾಗೂ ಇ–ಮೇಲ್ ವಿಳಾಸ ನೋಂದಾಯಿತವಾಗಿಲ್ಲದವರಿಗೆ ರಿಜಿಸ್ಪರ್ಡ್ ಮೋಸ್ಟ್, ಸೀಡ್ ಪೋಸ್ಟ್, ಕೊರಿಯರ್ ಮತ್ತು / ಅಥವಾ ಹ್ಯಾಂಡ್ ಡೆಲಿವರಿ ಮೂಲಕ ಜುಲೈ 24, 2022ರಂದು ಅಥವಾ ಅದಕ್ಕೂ ಮೊದಲು ಕಳುಹಿಸಿಕೊಟ್ಟಿದೆ. ಮೇಲೆ ಹೇಳಲಾದ ದಾಖಲೆಗಳನ್ನು ಕಂಪನಿಯ ಈ ಕೆಳಗಿನ ಲಿಂಕ್ https://www.mindtree.com/about/investors/schemeamalgamation/scheme-amalgamation-mindtree-limited-larsen-toubro-infotech-limited ನಲ್ಲಿ ಹಾಗೂ ಕ್ರಮವಾಗಿ ಜಿಎಸ್ಇ ಲಿಮಿಟೆಡ್ ('BSE') www.bseindia.com ಮತ್ತು ನ್ಯಾಷನಲ್ ಸ್ಟಾಕ್ ಎಕ್ಡಚೇಂಜ್ ಆಫ್ ಇಂಡಿಯ ಲಿಮಿಟಿಡ್ ('NSE') www.nseindia.com ನಲ್ಲಿ ಹಾಗೂ ಎನ್ಎಸ್ಡಿಎಲ್ ವೆಬ್ಸ್ಪೆಟ್ www.evoting.nsdl.com ನಲ್ಲಿ ಲಭ್ಯವಿದೆ.

ಸೂಚನೆಯ ಪ್ರತಿ ಹಾಗೂ ಅದರ ಜೊತೆಗೆ ವಿವರವಾದ ಹೇಳಿಕೆಗಳು ಹಾಗೂ ಇತರೆ ಎನ್ಕ್ಲೋಸರ್ ಗಳನ್ನು ಉಚಿತವಾಗಿ ಯಾವುದಾದರೊಂದು ದಿನ (ಶನಿವಾರ, ಛಾನುವಾರ ಮತ್ತು ಇತರೆ ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ) ಬೆಳಿಗ್ಗೆ 10.00 ರಿಂದ ಸಂಜೆ 4.00 ಗಂಟೆಯ ಮಧ್ಯೆ ಸಭೆಯ ಒಂದು ದಿನದ ಮೊದಲು ಕಂಪನಿಯ ನೋಂದಾಯಿತ ಕಛೇರಿ ಅಥವಾ ನೀವು ಷೇರು ಹೊಂದಿರುವ ವಿವರಗಳ ಜೊತೆ ಕಂಪನಿಯ ಇ–ಮೇಲ್ <u>investors@mindtree.com</u> ಗೆ ಕಳುಹಿಸಿ ಪಡೆದುಕೊಳ್ಳಬಹುದು ಅಥವಾ ಅಧಿಕೃತ ಪ್ರತಿನಿಧಿಗಳಾದ ಶ್ರೀ ಸಜಿ ಪಿ ಜಾನ್, ಅರ್ಜಿದಾರ ಕಂಪನಿಯ ಪರ ವಕೀಲರು, ಎಸ್ಪಜಿ ಲೀಗಲ್ ಆಡ್ವೊಕೇಟ್ಸ್, ಯುನಿಟ್ 306, 3ನೇ ಮಹಡಿ, ಪ್ರೆಸ್ರೀಜ್ ಮೆರಿಡಿಯನ್ ಟವರ್ 2. ಎಂಜಿ ರಸ್ತೆ ಬೆಂಗಳೂರು-560001 ಇವರಿಂದ ಪಡೆದುಕೊಳ್ಳಬಹುದು.

ಮಾನ್ಯ ಪೀಠವು, ಅರ್ಜಿದಾರ ಕಂಪನಿಯ ಕಾರ್ಯನಿರ್ವಾಹಕೇತರ ಉಪಾಧ್ಯಕ್ಷರಾದ ಶ್ರೀ ಶೇಕರಿಮರಂ ನಾರಾಯಣ್ ಸುಬ್ರಮಣ್ಯಂ ರವರನ್ನು ಸಭೆಗೆ ಹಾಗೂ ತದನಂತರ ಸಭೆಯ ಮುಂದೂಡಿಕೆ ಇದ್ದರೆ, ಅದಕ್ಕೆ ಅಧ್ಯಕ್ಷರನ್ನಾಗಿ ಮತ್ತು ಶ್ರೀ ನಾಗೇಂದ್ರ ಡಿ ರಾವ್ (ಸದಸ್ಯತ್ವ ಸಂ. 5553 ಮತ್ತು ಸಿಒಪಿ ನಂ. 7731) ಇವರನ್ನು ಸಭೆಗೆ ಪರಿಶೀಲಕರನ್ನಾಗಿ ನೇಮಿಸಿದೆ. ಈ ಯೋಜನೆಯು ಈಕ್ತಿಟಿ ಷೇರುದಾರರಿಂದ ಅನುಮೋದನೆಯಾದಲ್ಲಿ, ಅದು ಗೌರವಾನ್ನಿತ ಪೀಠದಿಂದಲೂ ಅನುಮೋದನೆಯಾಗಬೇಕಾಗುತ್ತದೆ.

ಅಸುರಕ್ಷಿತ ಸಾಲಗಾರರ ಸಭೆಯನ್ನು ವಿಸಿ/ಒಎವಿಎಂ ಮೂಲಕ ನಡೆಸುತ್ತಿರುವುದರಿಂದ ಅಸುರಕ್ಷಿತ ಸಾಲಗಾರರ ಭೌತಿಕ ಹಾಜರಾತಿಯನ್ನು ವಿಸರ್ಜಿಸಲಾಗಿದೆ. ಆದುದರಿಂದ ಅಸುರಕ್ಷಿತ ಸಾಲಗಾರರಿಂದ ಪ್ರಾಕ್ಷಿಗಳನ್ನು ನೇಮಿಸುವ ಸೌಲಭ್ಯವನ್ನು ಮೇಲೆ ಹೇಳಲಾದ ಸಭೆಗೆ ಲಭ್ಯವಿರುವುದಿಲ್ಲ.

ಇ-ವೋಟಿಂಗ್ಗ

ಕಟ್-ಆಫ್ ದಿನಾಂಕ ಮತ್ತು ಮೇಲಿನ ಸಭಯ ರಿಮೋಟ್ ಇ	–ವೋಟಿಂಗ್ ಸಮಯವನ್ನು ಈ ಕೆಳಗೆ ನೀಡಲಾಗಿದೆ.
ಇ-ವೋಟಿಂಗ್ ಗೆ ಕಟ್-ಆಫ್ ದಿನಾಂಕ	ಮಂಗಳವಾರ, ಮೇ 31, 2022
	ಸೋಮವಾರ, ಆಗಸ್ಟ್ 22, 2022, ಐಎಸ್ಟ್ ಬೆಳಿಗ್ಗೆ 9.00 ಗಂಟೆ
ರಿನೆಂಡಕ ಇ-ನೇಚರಿಗೆ ಮಕಾಯನ ನಿವಾರಕ ಮತ್ತು ಸಮಯ	ಗುರುವಾರ ಆಗಸ್ 25 2022 ಇಎಸ್ಟ್ ಸಂಚೆ 5.00 ಗಂಟೆ

ಮೇಲಿನ ಸಭೆಯಲ್ಲಿ ತಿಳಿಸಿದಂತೆ ರಿಮೋಟ್ ಇ–ವೋಟಿಂಗ್ ನ ಅಂತಿಮ ಸಮಯದ ನಂತರ ಮಾಡ್ಕೂಲ್ ನ್ನು ನಿಷ್ಕಿಯಗೊಳಿಸಲಾಗುತ್ತದೆ.

ಕಟ್-ಅಫ್ ದಿನಾಂಕದಂದು ಅಂದರೆ ಮೇ 31, 2022ರ ಮಂಗಳವಾರದಂದು ಕಂಪನಿಯ ಅಸುರಕ್ಷಿತ ಸಾಲಗಾರರೆ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಅಸುರಕ್ಷಿತ ಸಾಲಗಾರರೆ ಸೂಚನೆಯನ್ನು ಸ್ವೀಕರಿಸಲು ಮತ್ತು ನಿರ್ಣಯಗಳ ಮೇಲೆ ಮತದಾನದ ಹಕ್ಕುಗಳನ್ನು ಚಲಾಯಿಸಲು ಅರ್ಹರಾಗುತ್ತಾರೆ. ಅಸುರಕ್ಷಿತ ಸಾಲಗಾರರೆ ಮತದಾನದ ಹಕ್ಕುಗಳು ಕಟ್ ಆಫ್ ದಿನಾಂಕ ಅಂದರೆ ಮಂಗಳವಾರ ಮೇ 31, 2022 ರಂತೆ ಅವರ ಬಾಕಿ ಉಳಿದಿರುವ ಮೊತ್ತಕ್ಕೆ ಅನುಗುಣವಾಗಿರುತ್ತದೆ.

ಅರ್ಜಿದಾರ ಕಂಪನಿಯು, ನ್ಯಾಷನಲ್ ಸೆಕ್ಕುರಿಟೀಸ್ ಡೆಪಾಸಿಟರಿ ಲಿಮಿಟೆಡ್ (NSDL) ನ ಸೇವೆಗಳನ್ನು ಸಭೆಯ ಮೊದಲು ರಿಮೋಟ್ ಇ–ವೋಟಿಂಗ್ ಸೌಲಧ್ಯವನ್ನು ಒದಗಿಸುವ ಉದ್ದೇಶಕ್ಕಾಗಿ ಮತ್ತು ವಿಸಿ/ಒಎವಿಎಂ ಮೂಲಕ ಇ–ವೋಟಿಂಗ್ ನಡೆಸಲು ಬಳಸಿಕೊಳ್ಳಲಿದೆ. ಅಸುರಕ್ಷಿತ ಸಾಲಗಾರರು ಎನ್ಎಸ್ಡಿಎಲ್ ನ ಇ–ವೋಟಿಂಗ್ ಮಾಡ್ಕೂಲ್<u> www.evoting.nsdi.com</u> ಮೂಲಕ ವಿಸಿ/ಒಎವಿಎಂ ಮೂಲಕ ಸಭೆಯಲ್ಲಿ ಭಾಗವಹಿಸಬಹುದು. ಸಭೆಗೆ ಹಾಜರಾಗುವ ಬಗ್ಗೆ ಸೂಚನೆಗಳು ಮತ್ತು ಸಭೆಯ ಸಮಯದಲ್ಲಿ ರಿಮೋಟ್ ಇ–ವೋಟಿಂಗ್ ಮತ್ತು ಇ–ವೋಟಿಂಗ್ ಪ್ರಕ್ರಿಯೆ ಮತ್ತು ವಿಧಾನಗಳನ್ನು ಸಭೆಯ ಸೂಚನೆಯಲ್ಲಿ ವಿವರವಾಗಿ ಒದಗಿಸಲಾಗಿದೆ. ಒಂದು ವೇಳೆ ಯಾವುದಾದರೂ ಪ್ರಶ್ನೆ ಅಥವಾ ಸಮಸ್ಯೆಗಳನ್ನು ಹೊಂದಿದ್ದರೆ, ಸಹಾಯ ವಿಭಾಗದ ಅಡಿಯಲ್ಲಿ ನೀವು ಪದೇ ಪದೇ ಕೇಳಲಾಗುವ ಪ್ರಶ್ನೆಗಳು (ಎಫ್ಎಕ್ಕು) ಮತ್ತು <u>www.evoting.nsdl.com</u> ನಲ್ಲಿ ಲಭ್ಯವಿರುವ ಇ–ವೋಟಿಂಗ್ ನ ಕೈಪಿಡಿಯನ್ನು ಉಲ್ಲೇಖಿಸಬಹುದು ಅಥವಾ 1800 1020 990 ಮತ್ತು 1800 22 44 30 ಟೋಲ್ಫ್ರೀ ಸಂಖ್ಯೆ ಯನ್ನು ಸಂಪರ್ಕಿಸಿ ಅಥವಾ ಇ–ವೋಟಿಂಗ್ <u>evoting@nsdl.co.in</u> ಗೆ ಇ–ಮೇಲ್ನ್ನು ಕಳುಹಿಸಬಹುದು.

ಪ್ರತೀ ಅಸುರಕ್ಷಿತ ಸಾಲಗಾರರು ಕೇವಲ ಒಂದು ಮಾದರಿಯ ಮತದಾನವನ್ನು ಮಾತ್ರ ಆರಿಸಿಕೊಳ್ಳಬಹುದು ಅಂದರೆ ಸಭೆಯ ಮೊದಲು ರಿಮೋಟ್ ಇ–ವೋಟಿಂಗ್ ಅಥವಾ ಅರ್ಜಿದಾರ ಕಂಪನಿಯ ಪರವಾಗಿ ಎನ್ಎಸ್ಡಿಎಲ್ ಆಯೋಜಿಸಿದಂತೆ ಸಭೆಯ ಸಮಯದಲ್ಲಿ ವಿಸಿ/ಒಎವಿಎಂ ಮೂಲಕ ಇ–ಮತದಾನ ಮಾಡಬಹುದು. ಸಭೆಯ ಮೊದಲು ರಿಮೋಟ್ ಇ–ವೋಟಿಂಗ್ ಮೂಲಕ ಮತ ಚಲಾಯಿಸಿದ ಅಸುರಕ್ಷಿತ ಸಾಲಗಾರರು ಸಭೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ ಆದರೆ ಸಭೆಯಲ್ಲಿ ಮತ್ತೆ ತಮ್ಮ ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ.

ಕಾರ್ಮೊರೇಟ್ ಬಾಡಿಯು ಅಸುರಕ್ಷಿತ ಸಾಲಗಾರ ಆಗಿದ್ದಲ್ಲಿ, ಕಾರ್ಮೊರೇಟ್ ಬಾಡಿಯ ಅಧಿಕೃತ ಪ್ರತಿನಿಧಿಯನ್ನು ರಿಮೋಟ್ ಇ–ವೋಟಿಂಗ್ ಉದ್ದೇಶಕ್ಕಾಗಿ ಮತ್ತು ವಿಸಿ/ಒಎವಿಎಂ ಮೂಲಕ ಸಭೆಯಲ್ಲಿ ಭಾಗವಹಿಸಲು ಮತ್ತು ಇ–ವೋಟಿಂಗ್ ನಡೆಸಲು ನೇಮಿಸಲು, ಅಧಿಕೃತ ಪತ್ರ/ನಿರ್ದೇಶಕ ಮಂಡಳಿಯಿಂದ ನೀಡಲ್ಪಟ್ಟ ಪವರ್ ಆಫ್ ಅಟಾರ್ನಿ ಅಥವಾ ನಿರ್ದೇಶಕ ಮಂಡಳಿಯಿಂದ ಅಥವಾ ಇತರೆ ಕಾರ್ಮೊರೇಟ್ನಿಂದ ಅಧಿಕೃತಗೊಂಡ ಸರ್ಕಾರಿ ಸಂಸ್ಥೆಯಿಂದ ಪಡೆದ ಅಧಿಕೃತ ಪತ್ರ ಪಡೆದು ಮತ ಚಲಾಯಿಸಲು ಅಧಿಕಾರವನ್ನು ಇ–ಮೇಲ್ ಮೂಲಕ <u>nagendradrao@gmail.com</u> ಮತ್ತು ಕಂಪನಿಗೆ <u>investors@mindtree.com</u> ಮೂಲಕ ಸ್ಕುಟಿನೈಜ್ ಮಾಡಲು ಸಭೆಯನ್ನು ನಿಗದಿಪಡಿಸಿದ 48 (ನಲವತ್ತೆಂಟು) ಗಂಟೆಗಳು ಅಥವಾ ಅದಕ್ಕಿಂತಲೂ ಮೊದಲು ಕಳುಹಿಸಿ, ವಿಸಿ/ಒಎವಿಎಂ ನಲ್ಲಿ ಭಾಗವಹಿಸಿ ಮತ ಚಲಾಯಿಸಬಹುದು.

ಮತದಾನದ ಫಲಿತಾಂಶಗಳನ್ನು ಸಭೆಯ ಅಧ್ಯಕ್ಷರು ಅಥವಾ ಅದ್ಯಕ್ಷರಿಂದ ಅಧಿಕಾರ ನೀಡಿದ ವ್ಯಕ್ತಿಯಿಂದ ಲಿಖಿತವಾಗಿ 2 (ಎರಡು) ಕೆಲಸದ ದಿನಗಳಲ್ಲಿ ಸಭೆ ಮುಕ್ತಾಯಗೊಳ್ಳುವಂದು ಸ್ಕುಟಿನೈಜರ್ ವರದಿಯನ್ನು ಸ್ವೀಕರಿಸಿದ ನಂತರ ಪ್ರಕಟಿಸಲಾಗುತ್ತದೆ. ಸ್ಕುಟಿನೈಸರ್ ವರದಿಯೊಂದಿಗೆ ಘೋಷಿಸಲಾದ ಫಲಿತಾಂಶಗಳನ್ನು ಕಂಪನಿಯ ಸೂಚನಾ ಫಲಕದಲ್ಲಿ ನೋಂದಾಯಿತ ಕಛೇರಿಯಲ್ಲಿ ಪ್ರದರ್ಶಿಸಲಾಗುತ್ತದೆ ಮತ್ತು ಕಂಪನಿಯ ವೆಬ್ಸೈಟ್ <u>www.mindtree.com</u> ಮತ್ತು ಎನ್ಎಸ್ಡಿಎಲ್

ವೆಬ್ಸೈಟ್ <u>www.evoting.nsdl.com</u> ನಲ್ಲಿ ಹೋಸ್ಟ್ ಮಾಡಲಾಗುತ್ತದೆ. ಕಂಪನಿಯು ಸ್ಕುಟಿನೈಸರ್ ವರದಿಯೊಂದಿಗೆ ಫಲಿತಾಂಶಗಳನ್ನು ಏಕಕಾಲಕ್ಕೆ ಬಿಎಸ್ಇ ಲಿಮಿಟೆಡ್ ಮತ್ತು ನ್ಯಾಷನಲ್ ಸ್ಪಾಕ್ ಎಕ್ಕ್ ಜೀಂಜ್ ಆಫ್ ಇಂಡಿಯ ಲಿಮಿಟೆಡ್ ಗೂ ಸಹ ಏಕಕಾಲಕ್ಕೆ ತಿಳಿಸುತ್ತದೆ.

ಶೇಖರಿಮರಂ ನಾರಾಯಣ್ ಸುಬ್ರಮಣ್ಯನ್ ಮಾನ್ಯ ಎನ್ಸ್ಎಲ್ಟಿಯಿಂದ ನೇಮಿತವಾದ ಅಧ್ಯಕ್ಷರು ಅಸುರಕ್ಷಿತ ಸಾಲಗಾರರ ಸಭೆಯ ಪರವಾಗಿ ಮೈಂಡ್ ಟ್ರೀ ಲಿಮಿಟಿಡ್

ಸ್ಥಳ: ಮುಂಬಯಿ ದಿನಾಂಕ: ಜುಲೈ 25, 2022



